


## ಕರ್ನಾಟಕ ಸರ್ಕಾರ




ಲೆಕ್ಕ ಪತ್ರ - ಒಂದು ವಿಹಂಗಮ ನೋಟ  
2010 - 2011

ಪ್ರಧಾನ ಮಹಾಲೇಖಪಾಲರು (ಲೆಕ್ಕ ಮತ್ತು ಹಕ್ಕುದಾರಿ)  
ಕರ್ನಾಟಕ, ಬೆಂಗಳೂರು

## ಕರ್ನಾಟಕ





ಕರ್ನಾಟಕ ಸರ್ಕಾರ

ಲೆಕ್ಕ ಪತ್ರ - ಒಂದು ವಿಹಂಗಮ ನೋಟ  
2010 - 2011

ಪ್ರಧಾನ ಮಹಾಲೇಖಪಾಲರು  
(ಲೆ ಮತ್ತು ಹ)  
ಕರ್ನಾಟಕ, ಬೆಂಗಳೂರು



## ಪ್ರಸ್ತಾವನೆ


ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖ ಪರಿಶೋಧಕರ (ಕರ್ತವ್ಯ, ಅಧಿಕಾರ ಮತ್ತು ಸೇವಾನಿಯಮಗಳು) ಅಧಿನಿಯಮ 1971ರ ಅಧಿಕಾರದನ್ವಯ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರ ನಿರ್ದೇಶನಗಳ ಮೇರೆಗೆ ಕರ್ನಾಟಕ ರಾಜ್ಯ ಸರ್ಕಾರದ ವಾರ್ಷಿಕ ಲೆಕ್ಕ ಪತ್ರಗಳನ್ನು ರಾಜ್ಯದ ವಿಧಾನಮಂಡಲದಲ್ಲಿ ಸಾದರ ಪಡಿಸುವ ಸಲುವಾಗಿ ತಯಾರಿಸಿ, ಪರಿಶೀಲಿಸಲಾಗುವುದು. ರಾಜ್ಯ ಸರ್ಕಾರದ ವಾರ್ಷಿಕಲೆಕ್ಕಗಳು (ಅ) ಹಣಕಾಸು ಲೆಕ್ಕಗಳು ಮತ್ತು (ಆ) ಧನ ವಿನಿಯೋಗ ಲೆಕ್ಕಗಳನ್ನು ಒಳಗೊಂಡಿರುತ್ತದೆ.

ಹಣಕಾಸು ಲೆಕ್ಕಗಳು ಸಂಚಿತ ನಿಧಿ, ಸಾದಿಲ್ವಾರು ನಿಧಿ ಮತ್ತು ಸಾರ್ವಜನಿಕ ಲೆಕ್ಕಗಳ ಸಾರಾಂಶದ ವಿವರಣಾಪಟ್ಟಿಗಳನ್ನು ಒಳಗೊಂಡಿರುತ್ತದೆ. ಧನವಿನಿಯೋಗ ಲೆಕ್ಕಗಳು ರಾಜ್ಯ ವಿಧಾನಮಂಡಲವು ಅನುಮೋದಿಸಿದ ಅವಕಾಶಗಳಿಗೆ ಪ್ರತಿಯಾಗಿ ಅನುದಾನವಾರು ವೆಚ್ಚಗಳ ಮೊತ್ತವನ್ನು ದಾಖಲಿಸುತ್ತದೆ ಮತ್ತು ಅವಕಾಶ ಒದಗಿಸಿದ ಮೊತ್ತಗಳಿಗೂ ಮತ್ತು ವಾಸ್ತವ ವೆಚ್ಚಗಳಿಗೂ ನಡುವಿನ ವ್ಯತ್ಯಾಸಗಳಿಗೆ ವಿವರಣೆಯನ್ನು ನೀಡುತ್ತದೆ.

ಪ್ರಧಾನ ಮಹಾಲೇಖಪಾಲರು (ಲೆಕ್ಕ ಮತ್ತು ಹಕ್ಕುದಾರಿ) ರಾಜ್ಯದ ಹಣಕಾಸು ಲೆಕ್ಕ ಮತ್ತು ಧನ ವಿನಿಯೋಗ ಲೆಕ್ಕಗಳನ್ನು ಸಿದ್ಧಪಡಿಸುತ್ತಾರೆ.

ರಾಜ್ಯದ ಹಣಕಾಸು ಲೆಕ್ಕಗಳು, ಧನವಿನಿಯೋಗ ಲೆಕ್ಕಗಳು, ರಾಜ್ಯದ ಹಣಕಾಸಿನ ವ್ಯವಹಾರಗಳ ಮೇಲಿನ ವರದಿ ಮತ್ತು ಲೆಕ್ಕ ಪತ್ರ-ಒಂದು ವಿಹಂಗಮ ನೋಟ-ಇವುಗಳ ಒಟ್ಟು ಓದುವಿಕೆಯು ಕರ್ನಾಟಕ ಸರ್ಕಾರದ ಹಣಕಾಸು ವಹಿವಾಟಿನ ವಿವಿಧ ಮುಖಗಳ ಪರಿಣಾಮಕಾರಿ ಗ್ರಹಿಕೆಗೆ ಸಹಾಯ ಮಾಡುತ್ತದೆ. "ಲೆಕ್ಕಪತ್ರ - ಒಂದು ವಿಹಂಗಮ ನೋಟ"ವು ಹಣಕಾಸು ಲೆಕ್ಕಗಳು ಮತ್ತು ಧನವಿನಿಯೋಗ ಲೆಕ್ಕಗಳಲ್ಲಿ ಬಿಂಬಿತವಾಗಿರುವಂತೆ ರಾಜ್ಯ ಸರ್ಕಾರದ ಚಟುವಟಿಕೆಗಳ ಒಂದು ಸ್ಥೂಲನೋಟವನ್ನು ನೀಡುತ್ತದೆ. ಈ ಮಾಹಿತಿಯನ್ನು ಸಂಕ್ಷಿಪ್ತ ವಿವರಣೆಗಳು, ಕೋಷ್ಟಕಗಳು ಮತ್ತು ನಕ್ಷೆಗಳ ಮೂಲಕ ವಿಶದಪಡಿಸಲಾಗಿದೆ.

ಈ ಪ್ರಕಟಣೆಯನ್ನು ಉತ್ತಮಗೊಳಿಸುವ ದಿಶೆಯಲ್ಲಿ ತಮ್ಮ ಅಮೂಲ್ಯವಾದ ಸಲಹೆ ಸೂಚನೆಗಳಿಗೆ ಸದಾ ಸ್ವಾಗತವಿದೆ.



(ಎಸ್. ಪ್ರಭು)

ಸ್ಥಳ : ಬೆಂಗಳೂರು  
ದಿನಾಂಕ :

ಪ್ರಧಾನ ಮಹಾಲೇಖಪಾಲರು (ಲೆಕ್ಕ ಮತ್ತು ಹಕ್ಕುದಾರಿ)  
ಕರ್ನಾಟಕ



## ಪರಿವಿಡಿ

ಅಧ್ಯಾಯ-1	ಸ್ಥೂಲ ನೋಟ	ಪುಟ
1.1	ಪೀಠಿಕೆ	1
1.2	ಲೆಕ್ಕಗಳ ವಿನ್ಯಾಸ	1
1.2.1	ಸರ್ಕಾರದ ಲೆಕ್ಕಗಳನ್ನು ಮೂರು ಭಾಗಗಳಲ್ಲಿ ಇಡಲಾಗುತ್ತದೆ	1
1.2.2	ಲೆಕ್ಕಗಳ ಸಂಕಲನ	2
1.3	ಹಣಕಾಸು ಲೆಕ್ಕಗಳು ಮತ್ತು ಧನವಿನಿಯೋಗ ಲೆಕ್ಕಗಳು	3
1.3.1	ಹಣಕಾಸು ಲೆಕ್ಕಗಳು	3
1.3.2	ಧನವಿನಿಯೋಗ ಲೆಕ್ಕಗಳು	6
1.4	ನಿಧಿಗಳ ಆಕರಗಳು ಮತ್ತು ಅನ್ವಯಗಳು	7
1.4.1	ಅರ್ಥೋಪಾಯ ಮುಂಗಡಗಳು	7
1.4.2	ನಿಧಿಗಳ ಹರಿವಿನ ವಿವರಣಾ ಪಟ್ಟಿ	7
1.4.3	ರೂಪಾಯಿ ಎಲ್ಲಿಂದ ಬಂತು	9
1.4.4	ರೂಪಾಯಿ ಎಲ್ಲಿಗೆ ಹೋಯಿತು	9
1.5	ಲೆಕ್ಕಗಳ ಮುಖ್ಯಾಂಶಗಳು	10
1.6	ಕೊರತೆ ಮತ್ತು ಹೆಚ್ಚಳಗಳು ಏನನ್ನು ಸೂಚಿಸುತ್ತವೆ ?	11
1.6.1	ರಾಜಸ್ವ ಹೆಚ್ಚಳ / ಕೊರತೆಗಳ ಪ್ರವೃತ್ತಿ	12
1.6.2	ವಿತ್ತೀಯ ಕೊರತೆಗಳ ಪ್ರವೃತ್ತಿ	12
1.6.3	ಸರ್ಕಾರದ ಲೆಕ್ಕಪತ್ರಗಳು	13
1.6.4	ಸಾಲದ ಮೊತ್ತಗಳಲ್ಲಿ ಬಂಡವಾಳ ವೆಚ್ಚಕ್ಕೆ ಬಳಸಿದ ಪ್ರಮಾಣ	13
<b>ಅಧ್ಯಾಯ-2</b>	<b>ಸ್ವೀಕೃತಿಗಳು</b>	
2.1	ಪೀಠಿಕೆ	14
2.2	ರಾಜಸ್ವ ಸ್ವೀಕೃತಿಗಳು	14
2.2.1	ರಾಜಸ್ವ ಸ್ವೀಕೃತಿಗಳ ಭಾಗಗಳು 2010-11	15
2.2.2	ಆದಾಯದ ಪ್ರಮುಖ ಮೂಲಗಳು	15
2.3	ಸ್ವೀಕೃತಿಗಳ ಪ್ರವೃತ್ತಿ	16
2.3.1	ತೆರಿಗೆ ರಾಜಸ್ವದ ಭಾಗಗಳು	17
2.4	ರಾಜ್ಯದ ಸ್ವಂತ ತೆರಿಗೆ ಸಂಗ್ರಹದ ನಿರ್ವಹಣೆ	18
2.5	ತೆರಿಗೆ ಸಂಗ್ರಹದ ದಕ್ಷತೆ	18
2.6	ಕೇಂದ್ರ ತೆರಿಗೆ ಮತ್ತು ಸುಂಕಗಳಲ್ಲಿ ರಾಜ್ಯ ಪಾಲಿನ ಪ್ರವೃತ್ತಿ	19
2.7	ಸಹಾಯಾನುದಾನ ಮತ್ತು ವಂತಿಗಳ	19
2.8	ಸಾರ್ವಜನಿಕ ಋಣ	20
<b>ಅಧ್ಯಾಯ-3</b>	<b>ವೆಚ್ಚಗಳು</b>	
3.1	ಪೀಠಿಕೆ	21
3.2	ರಾಜಸ್ವ ವೆಚ್ಚ	21
3.2.1	ರಾಜಸ್ವ ವೆಚ್ಚದ ವಿಭಾಗವಾರು ಹಂಚಿಕೆ-2010-11	22
3.2.2	ರಾಜಸ್ವ ವೆಚ್ಚದ ಪ್ರವೃತ್ತಿ	22
3.2.3	ವೆಚ್ಚದ ಪ್ರಮುಖ ವಿಭಾಗಗಳು	23

## ಪರಿವಿಡಿ

3.3	ಬಂಡವಾಳ ವೆಚ್ಚ	24
3.3.1	ಬಂಡವಾಳ ವೆಚ್ಚದ ವಿಭಾಗವಾರು ವಿತರಣೆ - 2010-11	24
3.3.2	ಬಂಡವಾಳ ವೆಚ್ಚದ ಪ್ರವೃತ್ತಿ	25
<b>ಅಧ್ಯಾಯ-4</b>	<b>ಯೋಜನೆ ಮತ್ತು ಯೋಜನೇತರ ವೆಚ್ಚ</b>	
4.1	ವೆಚ್ಚದ ಹಂಚಿಕೆ - 2010-11	26
4.2	ಯೋಜನಾ ವೆಚ್ಚ	26
4.2.1	ಬಂಡವಾಳ ಲೆಕ್ಕದಡಿ ಯೋಜನಾ ವೆಚ್ಚ	27
4.3	ಯೋಜನೇತರ ವೆಚ್ಚ	27
4.4	ಬದ್ಧ ವೆಚ್ಚಗಳು	28
<b>ಅಧ್ಯಾಯ-5</b>	<b>ಧನ ವಿನಿಯೋಗ ಲೆಕ್ಕಗಳು</b>	
5.1	2010-11ರ ಧನ ವಿನಿಯೋಗ ಲೆಕ್ಕಗಳ ಸಾರಾಂಶ	29
5.1.1	ಉಳಿತಾಯ/ ಹೆಚ್ಚಳಗಳ ಅನುದಾನವಾರು ವಿವರಗಳು	29
5.2	ಉಳಿತಾಯ ಪ್ರವೃತ್ತಿ	30
5.3	ಗಣನಾರ್ಹ ಉಳಿತಾಯಗಳು	32
<b>ಅಧ್ಯಾಯ-6</b>	<b>ಆಸ್ತಿ ಮತ್ತು ಜವಾಬ್ದಾರಿಗಳು</b>	
6.1	ಆಸ್ತಿಗಳು	34
6.2	ಋಣ ಮತ್ತು ಜವಾಬ್ದಾರಿಗಳು	34
6.2.1	ರಾಜ್ಯ ಭವಿಷ್ಯ ನಿಧಿಗಳು	35
6.2.2	ಸರ್ಕಾರಿ ಜವಾಬ್ದಾರಿಗಳ ಪ್ರವೃತ್ತಿ	35
6.2.3	ಸಾದಿಲ್ವಾರು ನಿಧಿ	36
6.3	ಖಾತರಿಗಳು	36
6.4	ಬಾಹ್ಯ ಬೆಂಬಲಿತ ಯೋಜನೆಗಳು	37
<b>ಅಧ್ಯಾಯ-7</b>	<b>ಇತರೆ ವಿಷಯಗಳು</b>	
7.1	ಆಂತರಿಕ ಋಣದಡಿ ವ್ಯತಿರಿಕ್ತ ಶಿಲ್ಕುಗಳು	38
7.2	ರಾಜ್ಯ ಸರ್ಕಾರ ನೀಡಿದ ಸಾಲ ಮತ್ತು ಮುಂಗಡಗಳು	38
7.3	ಸ್ಥಳೀಯ ಸಂಸ್ಥೆಗಳು ಮತ್ತು ಇತರರಿಗೆ ನೀಡಿದ ಆರ್ಥಿಕ ಬೆಂಬಲ	38
7.3.1	ಬಳಕೆ ಪ್ರಮಾಣ ಪತ್ರಗಳ ಸಲ್ಲಿಕೆ	39
7.4	ನಗದು ಶಿಲ್ಕು ಮತ್ತು ನಗದು ಶಿಲ್ಕಿನ ಹೂಡಿಕೆಗಳು	39
7.5	ಲೆಕ್ಕಗಳ ಹೊಂದಾಣಿಕೆ	39
7.6	ಖಜಾನೆಗಳಿಂದ ಲೆಕ್ಕಗಳ ಸಲ್ಲಿಕೆ	40
7.6.1	ಸರ್ವತ್ರಕ ಒಳಶೀರ್ಷಿಕೆ 800-ಇತರೆ ಸ್ವೀಕೃತಿಗಳು/ ಇತರೆ ವೆಚ್ಚಗಳಡಿ ಇಲಾಖಾ ಸ್ವೀಕೃತಿಗಳು ಮತ್ತು ವಿತರಣೆಗಳ ವರ್ಗೀಕರಣ	40
7.7	ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳು ಮತ್ತು ಪಾವತಿಗಲ್ಲದ ಸವಿವರ ಸಾದಿಲ್ವಾರು ಬಿಲ್ಲುಗಳು	40
7.8	ಅಪೂರ್ಣ ಕಾಮಗಾರಿಗಳ ಮೇಲಿನ ಬದ್ಧತೆಗಳು	41



# ಅಧ್ಯಾಯ-1

## ಪಕ್ಷಿನೋಟ

### 1.1 ಪೀಠಿಕೆ

ಪ್ರಧಾನ ಮಹಾಲೇಖಪಾಲರು (ಲೆಕ್ಕ ಮತ್ತು ಹಕ್ಕುದಾರಿ) ಕರ್ನಾಟಕ ಇವರು ಕರ್ನಾಟಕ ರಾಜ್ಯ ಸರ್ಕಾರದ ಸ್ವೀಕೃತಿ ಮತ್ತು ವಿತರಣೆಗಳ ಲೆಕ್ಕವನ್ನು ಸಂಕಲಿಸುತ್ತಾರೆ. ಈ ಸಂಕಲನವು, ಜಿಲ್ಲಾ ಖಜಾನೆಗಳು ಸಲ್ಲಿಸಿದ ಆರಂಭಿಕ ಲೆಕ್ಕಗಳು, ಲೋಕೋಪಯೋಗಿ ಮತ್ತು ಅರಣ್ಯ ವಿಭಾಗಗಳು, ಇತರ ಲೆಕ್ಕ ಸಲ್ಲಿಸುವ ಕಛೇರಿಗಳು ಸಲ್ಲಿಸಿದ ಲೆಕ್ಕಗಳು ಮತ್ತು ಭಾರತೀಯ ರಿಜರ್ವ್ ಬ್ಯಾಂಕ್, ನಾಗಪುರದ ಕೇಂದ್ರೀಯ ಲೆಕ್ಕ ವಿಭಾಗವು ನೀಡಿದ ಸೂಚನೆಗಳು ಮತ್ತು ಕರ್ನಾಟಕ ಸರ್ಕಾರವು ಕಾಲ ಕಾಲಕ್ಕೆ ಹೊರಡಿಸಿದ ಆದೇಶಗಳನ್ನು ಆಧರಿಸಿದೆ. ಈ ಸಂಕಲನದ ನಂತರ ಪ್ರಧಾನ ಮಹಾಲೇಖಪಾಲರು, ಪ್ರತಿವರ್ಷ ಹಣಕಾಸು ಲೆಕ್ಕಗಳು ಮತ್ತು ಧನವಿನಿಯೋಗ ಲೆಕ್ಕಗಳನ್ನು ಸಿದ್ಧಪಡಿಸುತ್ತಾರೆ. ಇವುಗಳನ್ನು ಪ್ರಧಾನ ಮಹಾಲೇಖಪಾಲರು (ಸಿವಿಲ್ ಮತ್ತು ವಾಣಿಜ್ಯ ಲೆಕ್ಕಪರಿಶೋಧನೆ) ಇವರ ಲೆಕ್ಕ ಪರಿಶೋಧನೆ ಮತ್ತು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖ ಪರಿಶೋಧಕರ ದೃಢೀಕರಣದ ನಂತರ ರಾಜ್ಯ ವಿಧಾನ ಮಂಡಲದ ಮುಂದೆ ಮಂಡಿಸಲಾಗುವುದು.

### 1.2 ಲೆಕ್ಕಗಳ ವಿನ್ಯಾಸ

#### 1.2.1 ಸರ್ಕಾರದ ಲೆಕ್ಕಗಳನ್ನು ಮೂರು ಭಾಗಗಳಲ್ಲಿ ಇಡಲಾಗುತ್ತದೆ :

<b>ಭಾಗ - 1 : ಸಂಚಿತ ನಿಧಿ</b>	ರಾಜಸ್ವ ಮತ್ತು ಬಂಡವಾಳ ಲೆಕ್ಕದ ಸ್ವೀಕೃತಿಗಳು ಮತ್ತು ವೆಚ್ಚ, ಸಾರ್ವಜನಿಕ ಋಣ ಮತ್ತು ಸಾಲಗಳು ಮತ್ತು ಮುಂಗಡಗಳು ಮತ್ತು ಅಂತರರಾಜ್ಯ ಅಮಾನತ್ತು ಲೆಕ್ಕಗಳು.
<b>ಭಾಗ - 2 : ಸಾದಿಲ್ವಾರು ನಿಧಿ :</b>	ಆಯವ್ಯಯದಲ್ಲಿ ಅವಕಾಶವಿಲ್ಲದ ಅನಿರೀಕ್ಷಿತ ವೆಚ್ಚಗಳನ್ನು ಭರಿಸಲು ಸ್ಥಾಪಿಸಲಾಗಿದೆ. ಈ ನಿಧಿಯಿಂದ ಮಾಡಿದ ವೆಚ್ಚವನ್ನು ಅದೇ ಆರ್ಥಿಕ ವರ್ಷದಲ್ಲಿ ಋಣ ವರ್ಗಾವಣೆಯ ಮೂಲಕ ಅಥವಾ ಮುಂದಿನ ಆರ್ಥಿಕ ವರ್ಷದಲ್ಲಿ ಸಂಚಿತ ನಿಧಿಗೆ ಹೊಸ ಋಣದ ಮೂಲಕ ಪುನರ್ಭರ್ತಿ ಮಾಡಲಾಗುವುದು
<b>ಭಾಗ - 3 : ಸಾರ್ವಜನಿಕ ಲೆಕ್ಕ :</b>	ಇದು ಸಣ್ಣ ಉಳಿತಾಯ ಮತ್ತು ಭವಿಷ್ಯ ನಿಧಿಗಳು, ಮೀಸಲು ನಿಧಿಗಳು, ಠೇವಣಿಗಳು ಮತ್ತು ಮುಂಗಡಗಳು ಮತ್ತು ಇರಸಾಲು ವಹಿವಾಟುಗಳನ್ನು ಒಳಗೊಂಡಿದೆ. ಸಣ್ಣ ಉಳಿತಾಯ ಮತ್ತು ಭವಿಷ್ಯ ನಿಧಿ, ಮೀಸಲು ನಿಧಿ ಮತ್ತು ಠೇವಣಿಗಳು ಸರ್ಕಾರದ ಪುನರ್ವಿವರಣೆಯ ಜವಾಬ್ದಾರಿಗಳಾದರೆ ಮುಂಗಡಗಳು ಸರ್ಕಾರಕ್ಕೆ ಜಮೆಯಾಗಬೇಕಾದುದನ್ನು ಸೂಚಿಸುತ್ತವೆ. ಅಮಾನತ್ತು ಮತ್ತು ಇರಸಾಲು ವಹಿವಾಟುಗಳು ಹೊಂದಾಣಿಕೆಯ ನಮೂದುಗಳಾಗಿದ್ದು ಅವುಗಳನ್ನು ಅಂತಿಮ ಲೆಕ್ಕ ಶೀರ್ಷಿಕೆಗೆ ಲೆಕ್ಕ ಮಾಡಿ ಚುಕ್ಕಿಗೊಳಿಸಬೇಕಾಗುತ್ತದೆ.

ಲೆಕ್ಕ ಪತ್ರ - ಒಂದು ವಿಹಂಗಮ ನೋಟವು ಹಲವಾರು ಪ್ರಮುಖ ವಿತ್ತೀಯ ಸೂಚಕಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಹಣಕಾಸಿನ ಪಕ್ಷಿ ನೋಟವನ್ನು ನೀಡುತ್ತದೆ.

## 1.2.2 ಲೆಕ್ಕಗಳ ಸಂಕಲನ

ಲೆಕ್ಕಗಳ ಸಂಕಲನದ ಹರಿವಿನ ನಕ್ಷೆ : ಲೋಕೋಪಯೋಗಿ ಮತ್ತು ಅರಣ್ಯ ವಿಭಾಗಗಳೂ ಸೇರಿದಂತೆ

ವಿವಿಧ ಇಲಾಖೆಗಳ ಹಣ ಸೆಳೆಯುವ ಮತ್ತು ಬಟವಾಡೆ ಅಧಿಕಾರಿಗಳು ಖಜಾನೆಗಳಿಗೆ ಬಿಲ್ಲುಗಳನ್ನು ಸಲ್ಲಿಸುತ್ತಾರೆ. ಮತ್ತು ಚಲನ್‌ಗಳ ಮೂಲಕ ಇರಸಾಲುಗಳನ್ನು ಮಾಡುತ್ತಾರೆ.

ಖಜಾನೆಗಳು ಪೋಚರ್‌ಗಳನ್ನು, ಷೆಡ್ಯೂಲ್‌ಗಳನ್ನು ಚಲನ್‌ಗಳೊಂದಿಗೆ ಪ್ರಾಥಮಿಕ ಲೆಕ್ಕಗಳನ್ನು ಸಂಕಲಿಸಿ ಪ್ರಧಾನ ಮಹಾಲೇಖಪಾಲರಿಗೆ (ಲೆಕ್ಕ ಮತ್ತು ಹಕ್ಕುದಾರಿ) ಮಾಸಿಕ ಲೆಕ್ಕಗಳನ್ನು ಸಲ್ಲಿಸುತ್ತಾರೆ.

ಬಟವಾಡೆ ಅಧಿಕಾರಿಗಳು ಇಲಾಖಾ ಸ್ವೀಕೃತಿ ಮತ್ತು ವೆಚ್ಚಗಳನ್ನು ಖಜಾನೆಯು ಸಂಕಲಿಸಿದ ಪ್ರಾಥಮಿಕ ಲೆಕ್ಕಗಳೊಂದಿಗೆ ಹೊಂದಾಣಿಕೆ ಮಾಡಲು ಜವಾಬ್ದಾರರಾಗಿರುತ್ತಾರೆ.

ಪ್ರಧಾನ ಮಹಾಲೇಖಪಾಲರು (ಲೆಕ್ಕ ಮತ್ತು ಹಕ್ಕುದಾರಿ) ಕಛೇರಿಯು ಖಜಾನೆಗಳಿಂದ ರಾಜ್ಯ ಸರ್ಕಾರದ ಇಲಾಖಾ ವಹಿವಾಟುಗಳ ಪ್ರಾಥಮಿಕ ಲೆಕ್ಕಗಳನ್ನು, ನಾಗಪುರದ ಭಾರತೀಯ ರಿಜರ್ವ್ ಬ್ಯಾಂಕಿನ ಕೇಂದ್ರಿಯ ಲೆಕ್ಕ ವಿಭಾಗದಿಂದ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಕೇಂದ್ರದ ವಹಿವಾಟುಗಳಿಗೆ ಸಂಬಂಧಿಸಿದ ಸೂಚನಾ ಮೆಮೋಗಳನ್ನು, ಇತರೆ ಲೆಕ್ಕ ಸಲ್ಲಿಸುವ ಕಛೇರಿಗಳಿಂದ, ಲೋಕೋಪಯೋಗಿ ಮತ್ತು ಅರಣ್ಯ ವಿಭಾಗಗಳಿಂದ ಸಂಕಲಿಸಿದ ಲೆಕ್ಕಗಳನ್ನು ಮತ್ತು ವಾರ್ಷಿಕ / ಕಾಲಕಾಲದ ಅಂತರ ಲೆಕ್ಕ ಹೊಂದಾಣಿಕೆಯನ್ನು ಒಳಗೊಂಡ ಸರ್ಕಾರಿ ಆದೇಶಗಳನ್ನು ಸ್ವೀಕರಿಸುತ್ತದೆ.

ಪ್ರಧಾನ ಮಹಾಲೇಖಪಾಲರು (ಲೆಕ್ಕ ಮತ್ತು ಹಕ್ಕುದಾರಿ) ಕಛೇರಿಯ ವಿಎಲ್‌ಸಿ ಕಾರ್ಯ ಕೇಂದ್ರದಲ್ಲಿ ಮಾಸಿಕ ಸಿವಿಲ್ ಲೆಕ್ಕಗಳು, ವಾರ್ಷಿಕ ಧನವಿನಿಯೋಗ ಲೆಕ್ಕಗಳು ಮತ್ತು ಹಣಕಾಸು ಲೆಕ್ಕಗಳ ತಯಾರಿಕೆಗೆ ವರ್ಗೀಕೃತ ಲೆಕ್ಕಗಳನ್ನು ತಯಾರಿಸುತ್ತಾರೆ.

### 1.3 ಹಣಕಾಸು ಲೆಕ್ಕಗಳು ಮತ್ತು ಧನವಿನಿಯೋಗ ಲೆಕ್ಕಗಳು :

#### 1.3.1 ಹಣಕಾಸು ಲೆಕ್ಕಗಳು :

ಹಣಕಾಸು ಲೆಕ್ಕಗಳು ಸರ್ಕಾರದ ಆಯಾ ವರ್ಷದ ಸ್ವೀಕೃತಿಗಳು ಮತ್ತು ವಿತರಣೆಗಳನ್ನಲ್ಲದೆ, ಲೆಕ್ಕಗಳಲ್ಲಿ ದಾಖಲಿಸಲಾದ ರಾಜಸ್ವ ಮತ್ತು ಬಂಡವಾಳ ಲೆಕ್ಕಗಳು, ಸಾರ್ವಜನಿಕ ಋಣ ಮತ್ತು ಸಾರ್ವಜನಿಕ ಲೆಕ್ಕಗಳ ಶಿಲ್ಕುಗಳು ತೋರಿಸುವ ಆರ್ಥಿಕ ಪರಿಣಾಮಗಳನ್ನು ಸಹ ಬಿಂಬಿಸುತ್ತವೆ. ಹೊಸ ಮಾದರಿಯ ಹಣಕಾಸು ಲೆಕ್ಕಗಳು ಎರಡು ಸಂಪುಟಗಳನ್ನು ಹೊಂದಿದ್ದು, ಹೆಚ್ಚು ವ್ಯಾಪಕ ಮತ್ತು ಬೋಧಪ್ರದವಾಗಿವೆ. ಸಂಪುಟ-1ರಲ್ಲಿ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ ದೃಢೀಕರಣ ಪತ್ರ, ಒಟ್ಟಾರೆ ಸ್ವೀಕೃತಿಗಳು ಮತ್ತು ವಿತರಣೆಗಳು, ಸರ್ಕಾರದ ಆಸ್ತಿ ಮತ್ತು ಜವಾಬ್ದಾರಿಗಳು ಮತ್ತು ಲೆಕ್ಕಗಳ ಟಿಪ್ಪಣಿಗಳಲ್ಲಿ ಒಳಗೊಂಡಿರುವ ಗಣನೀಯ ಲೆಕ್ಕಕಾರ್ಯ ನೀತಿಗಳು, ಲೆಕ್ಕಗಳ ಗುಣಮಟ್ಟವನ್ನು ನಿರ್ಧರಿಸುವ ನಿಧಿ, ಅಮಾನತ್ತು ಮತ್ತು ಇತರ ಪುಸ್ತಕ ಹೊಂದಾಣಿಕೆಗಳು ಮುಂತಾದ ಕೆಲವು ರೀತಿಯ ವಹಿವಾಟುಗಳು ಮತ್ತು ಇತರ ಬಾಬಿತ್ತುಗಳನ್ನು ಒಳಗೊಂಡಿದ್ದರೆ, ಸಂಪುಟ-2 ಇತರ ಸಂಕ್ಷಿಪ್ತ ವಿವರಣಾ ಪಟ್ಟಿಗಳು (ಭಾಗ-1) ಸವಿವರ ವಿವರಣಾ ಪತ್ರಗಳು (ಭಾಗ-2) ಮತ್ತು ಅನುಬಂಧಗಳನ್ನು (ಭಾಗ-3) ಒಳಗೊಂಡಿದೆ.

2010-11ರ ಹಣಕಾಸು ಲೆಕ್ಕಗಳಲ್ಲಿ ತೋರಿಸಿರುವಂತೆ ಕರ್ನಾಟಕ ಸರ್ಕಾರದ ಸ್ವೀಕೃತಿಗಳು ಮತ್ತು ವಿತರಣೆಗಳನ್ನು ಕೆಳಗೆ ನೀಡಲಾಗಿದೆ.

(₹ ಕೋಟಿಗಳಲ್ಲಿ)



ಸ್ವೀಕೃತಿಗಳು (ಒಟ್ಟು : ₹ 69,127)	ರಾಜಸ್ವ (ಒಟ್ಟು ₹ 58,206)	ರಾಜ್ಯದ ಸ್ವಂತ ತೆರಿಗೆ ರಾಜಸ್ವ	38,473
		ಕೇಂದ್ರ ತೆರಿಗೆ ಮತ್ತು ಸುಂಕಗಳಲ್ಲಿ ರಾಜ್ಯದ ಪಾಲು	9,506
		ತೆರಿಗೆಯೇತರ ರಾಜಸ್ವ	3,358
		(\$ ಸಹಾಯಾನುದಾನ ಮತ್ತು ವಂತಿಗಳಿಗಳು)	6,869
	ಬಂಡವಾಳ (ಒಟ್ಟು ₹10,921)	ಸಾಲ ಮತ್ತು ಮುಂಗಡಗಳ ವಸೂಲಾತಿ	161
		ಇತರೆ ಸ್ವೀಕೃತಿಗಳು (ಇತರೆ ಬಂಡವಾಳ ಸ್ವೀಕೃತಿಗಳು)	72
ಸಾಲಗಳು ಮತ್ತು ಇತರ ಜವಾಬ್ದಾರಿಗಳು(*)		10,688	
ವಿತರಣೆಗಳು (ಒಟ್ಟು : ₹ 69,127)	ರಾಜಸ್ವ	54,034	
	ಬಂಡವಾಳ	13,355	
	ಸಾಲಗಳು ಮತ್ತು ಮುಂಗಡಗಳು	1,738	

(\*) (i) ಸಾರ್ವಜನಿಕ ಋಣ (₹ 3,907 ಕೋಟಿ); (ii) ಸಾದಿಲ್ಲದ ನಿಧಿ (₹ (-)13 ಕೋಟಿ);

(iii) ಸಾರ್ವಜನಿಕ ಲೆಕ್ಕ (₹6,244 ಕೋಟಿ); ಮತ್ತು (iv) ನಗದು ಶಿಲ್ಕು (₹ 550 ಕೋಟಿ)ಗಳ ನಿವ್ವಳ ಕೊಡುಗೆಯನ್ನು ಒಳಗೊಂಡಿದೆ.



(5) ರಾಜ್ಯ ಆಯವ್ಯಯದ ಮೂಲಕ ದೊರೆಯುವ ಸಹಾಯಾನುದಾನಗಳು ಮತ್ತು ವಂತಿಗಳನ್ನು ಹೊರತುಪಡಿಸಿ ಕೇಂದ್ರ ಸರ್ಕಾರವು ವಿವಿಧ ಕೇಂದ್ರ ಯೋಜನೆಗಳು ಮತ್ತು ಕಾರ್ಯಕ್ರಮಗಳ ಅನುಷ್ಠಾನಕ್ಕೆ ರಾಜ್ಯ ಅನುಷ್ಠಾನಾಧಿಕಾರಿಗಳಿಗೆ / ಸರ್ಕಾರೇತರ ಸಂಘಗಳಿಗೆ ಸಾಕಷ್ಟು ಮೊತ್ತಗಳನ್ನು ನೇರವಾಗಿ ವರ್ಗಾಯಿಸುತ್ತದೆ. 2009-10ರಲ್ಲಿನ ₹ 6,271 ಕೋಟಿ ಮತ್ತು 2008-09ರಲ್ಲಿನ ₹ 2,067 ಕೋಟಿಗಳಿಗೆ ಪ್ರತಿಯಾಗಿ 2010-11ರಲ್ಲಿ ಕೇಂದ್ರ ಸರ್ಕಾರವು ₹ 5,947 ಕೋಟಿಗಳನ್ನು ನೇರವಾಗಿ ಬಿಡುಗಡೆಮಾಡಿದೆ. ಯೋಜನಾವಾರು ವಿವರಗಳನ್ನು ಹಣಕಾಸು ಲೆಕ್ಕಗಳ ಸಂಪುಟ 2ರಲ್ಲಿನ ಅನುಬಂಧ 7ರಲ್ಲಿ ನೀಡಲಾಗಿದೆ.

## ಒಟ್ಟು ಸ್ವೀಕೃತಿ : ₹ 357,514 ಕೋಟಿ



[ಅವರಣದೊಳಗಿನ ಅಂಕಿಗಳು ಒಟ್ಟು ರಾಜಸ್ವ ಸ್ವೀಕೃತಿಯ ಶತಾಂಶವನ್ನು ಮತ್ತು ಅವರಣದ ಹೊರಗಿನ ಅಂಕಿಗಳು ಒಟ್ಟು ಸ್ವೀಕೃತಿಯ ಶತಾಂಶವನ್ನು ಸೂಚಿಸುತ್ತದೆ.]

ಒಟ್ಟು ವಿತರಣೆಗಳು : ₹ 358,063 ಕೋಟಿ



[ಅವರಣದೊಳಗಿನ ಅಂಕಿಗಳು ಒಟ್ಟು ರಾಜಸ್ವ ವೆಚ್ಚದ ಶತಾಂಶವನ್ನು ಮತ್ತು ಹೊರಗಿನ ಅಂಕಿಗಳು ಒಟ್ಟು ವೆಚ್ಚದ ಶತಾಂಶವನ್ನು ಸೂಚಿಸುತ್ತವೆ.]

### 1.3.2. ಧನವಿನಿಯೋಗ ಲೆಕ್ಕಗಳು :

ಧನವಿನಿಯೋಗ ಲೆಕ್ಕಗಳು ಹಣಕಾಸು ಲೆಕ್ಕಗಳಿಗೆ ಪೂರಕವಾಗಿದ್ದು ರಾಜ್ಯ ವಿಧಾನ ಮಂಡಲವು ಅನುಮೋದಿಸಿದ ಅವಕಾಶಗಳಿಗೆ ಪ್ರತಿಯಾಗಿ ಅನುದಾನವಾರು ಒಟ್ಟು ವೆಚ್ಚವನ್ನು ದಾಖಲಿಸಿ ಅವಕಾಶ ಒದಗಿಸಿದ್ದ ಮೊತ್ತಗಳಿಗೂ ವಾಸ್ತವ ವೆಚ್ಚಗಳಿಗೂ ನಡುವಿನ ವ್ಯತ್ಯಾಸಕ್ಕೆ ವಿವರಣೆಗಳನ್ನು ನೀಡುತ್ತದೆ. ಒಟ್ಟು 28 ಪುರಸ್ಕೃತ ಅನುದಾನಗಳು ಮತ್ತು ಒಂದು ಪ್ರಭೃತ ವಿನಿಯೋಗವು ಇದೆ.

2010-11ರ ಧನವಿನಿಯೋಗ ಅಧಿನಿಯಮವು ಪ್ರಸಕ್ತ ವರ್ಷದಲ್ಲಿ ರಾಜ್ಯ ವಿಧಾನ ಮಂಡಲವು ಅನುಮೋದಿಸಿದ ₹ 13,135 ಕೋಟಿಗಳ ಪೂರಕ ಅನುದಾನವೂ ಸೇರಿದಂತೆ ₹ 85,194 ಕೋಟಿಗಳ ಒಟ್ಟು ವೆಚ್ಚವನ್ನು ಪ್ರಕ್ಷೇಪಿಸಿತ್ತು. ₹ 4,014 ಕೋಟಿಗಳ ಮೊತ್ತವನ್ನು ವೆಚ್ಚದಲ್ಲಿ ಕಡಿಮೆಯೆಂದು ಪರಿಗಣಿಸಿ-ಬೇಕಾದ ವಸೂಲಿಯ ಮೊತ್ತವಾಗಿ ಪ್ರಕ್ಷೇಪಿಸಲಾಗಿತ್ತು.

ಪ್ರಕ್ಷೇಪಿಸಲಾಗಿದ್ದ ಒಟ್ಟು ವೆಚ್ಚದ ಮೊತ್ತವು ದೋಷಪೂರಿತ ಆಯವ್ಯಯವನ್ನು ಒಳಗೊಂಡಿದ್ದು. ಅನುದಾನ ಸಂಖ್ಯೆ-4 ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಡಿ ₹ 0.32 ಕೋಟಿಗಳನ್ನು ಪ್ರಭೃತ ವಿನಿಯೋಗಕ್ಕೆ ಬದಲಾಗಿ ಪುರಸ್ಕೃತ ಅನುದಾನದಡಿ ಒದಗಿಸಲಾಗಿದ್ದು, ಮತ್ತು ಅನುದಾನ ಸಂಖ್ಯೆ '6 ಮೂಲ ಸೌಲಭ್ಯ ಅಭಿವೃದ್ಧಿ'ಯಡಿ ಪೂರಕ ಅಂದಾಜಿನಲ್ಲಿ ₹ 1.00 ಕೋಟಿಯನ್ನು ಅನುದಾನ ಸಂಖ್ಯೆ '26 ಯೋಜನೆ, ಸಾಂಖ್ಯಿಕ, ವಿಜ್ಞಾನ ಮತ್ತು ತಂತ್ರಜ್ಞಾನ'ಕ್ಕೆ ಬದಲಾಗಿ ಒದಗಿಸಲಾಗಿತ್ತು.

2010-11ರ ಧನವಿನಿಯೋಗ ಲೆಕ್ಕಗಳು ಒಟ್ಟಾರೆ ಆಯವ್ಯಯ ಅಂದಾಜು ₹ 85,194 ಕೋಟಿಗಳಿಗೆ ಪ್ರತಿಯಾಗಿ ₹ 72,915 ಕೋಟಿಗಳ ವೆಚ್ಚವನ್ನು ತೋರಿಸಿದ್ದು, ₹12,279 ಕೋಟಿಗಳ ನಿವ್ವಳ ಉಳಿತಾಯವಾಗಿದೆ. ವೆಚ್ಚದಲ್ಲಿ ಕಡಿತವೆಂದು ತೋರಿಸುವ ವಸೂಲಾತಿಯ ಮೊತ್ತವು ₹981 ಕೋಟಿಗಳಷ್ಟಿದ್ದು ಆಯವ್ಯಯ ಅಂದಾಜಿನ ಮೊತ್ತಕ್ಕಿಂತಲೂ ₹ 3,033 ಕೋಟಿಯಷ್ಟು ಕಡಿಮೆಯಾಗಿದೆ.

ಒಟ್ಟು ವೆಚ್ಚದ ಮೊತ್ತವು ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳ ಮೂಲಕ ಸೆಳೆದ ₹ 103 ಕೋಟಿಗಳನ್ನು ಒಳಗೊಂಡಿದ್ದು, ವರ್ಷದ ಕೊನೆಯಲ್ಲಿ ₹ 91 ಕೋಟಿಗಳಿಗೆ ಸವಿವರ ಬಿಲ್ಲುಗಳ ಸಲ್ಲಿಕೆಯು ಬಾಕಿ ಉಳಿದಿದೆ.

2010-11ರಲ್ಲಿ ₹ 532 ಕೋಟಿಗಳ ಮೊತ್ತವು ಸಾರ್ವಜನಿಕ ಲೆಕ್ಕದಡಿ ನಿರ್ದಿಷ್ಟ ಉದ್ದೇಶಗಳಿಗಾಗಿ ನಿಯುಕ್ತ ಆಡಳಿತಾಧಿಕಾರಿಗಳು ನಿರ್ವಹಿಸುವ ವೈಯಕ್ತಿಕ ಠೇವಣಿ ಲೆಕ್ಕಗಳಿಗೆ ಸಂಚಿತ ನಿಧಿಯಿಂದ ವರ್ಗಾಯಿಸಲ್ಪಟ್ಟಿದೆ. ಸಾಧಾರಣವಾಗಿ ಆಡಳಿತಾಧಿಕಾರಿಗಳು ಆರ್ಥಿಕ ವರ್ಷದ ಕೊನೆಯಲ್ಲಿ ವೈಯಕ್ತಿಕ ಠೇವಣಿ ಲೆಕ್ಕದಲ್ಲಿ ಬಳಕೆಯಾಗದೆ ಉಳಿದ ಮೊತ್ತವನ್ನು ಸಂಚಿತ ನಿಧಿಗೆ ವರ್ಗಾಯಿಸಬೇಕಾಗಿದೆ. ವರ್ಷದ ಕೊನೆಯಲ್ಲಿ ₹ 1,473 ಕೋಟಿಗಳ ಮೊತ್ತವು ಆಡಳಿತಾಧಿಕಾರಿಗಳ ವೈಯಕ್ತಿಕ ಠೇವಣಿ ಲೆಕ್ಕದಲ್ಲಿ ಬಳಕೆಯಾಗದೆ ಉಳಿದಿತ್ತು.

ಸಾಮಾನ್ಯ ಲೆಕ್ಕ ವಿಧಾನವು ಸೂಕ್ತವಲ್ಲದ ಸಂದರ್ಭಗಳಲ್ಲಿ ರಾಜ್ಯ ಸರ್ಕಾರದ ವಿಶೇಷ ಅನುಮತಿಯೊಂದಿಗೆ ವೈಯಕ್ತಿಕ ಠೇವಣಿ ಲೆಕ್ಕಗಳನ್ನು ನಿರ್ವಹಿಸಲಾಗುತ್ತದೆ.

## 1.4 ನಿಧಿಗಳ ಆಕರ ಮತ್ತು ಅನ್ವಯಗಳು :

### 1.4.1 ಅರ್ಥೋಪಾಯ ಮುಂಗಡಗಳು :

ಇವು ಕೇವಲ ತಾತ್ಕಾಲಿಕ ಸ್ವರೂಪದ ಮುಂಗಡಗಳು. ಭಾರತೀಯ ರಿಜರ್ವ್ ಬ್ಯಾಂಕಿನಲ್ಲಿ ರಾಜ್ಯ ಸರ್ಕಾರದ ನಗದು ಶಿಲ್ಕು ಕನಿಷ್ಠ ಮೊತ್ತಕ್ಕಿಂತ ಕಡಿಮೆಯಾದಾಗ ಆ ಕೊರತೆಯನ್ನು ತುಂಬಲು ಈ ಮುಂಗಡವನ್ನು ಪಡೆಯಲಾಗುತ್ತದೆ. ಗರಿಷ್ಠ ಮುಂಗಡವನ್ನು ಪಡೆದ ನಂತರವೂ ಸರ್ಕಾರದ ಶಿಲ್ಕು ಕನಿಷ್ಠ ಮೊತ್ತಕ್ಕಿಂತಲೂ ಕಡಿಮೆಯಿದ್ದಲ್ಲಿ ಆ ಕೊರತೆಯನ್ನು ಹಾಗೆಯೇ ಬಿಡಲಾಗುತ್ತದೆ. ಸರ್ಕಾರದ ನಗದು ಶಿಲ್ಕು ಶೂನ್ಯದಿಂದ ಋಣಾತ್ಮಕವಾದಲ್ಲಿ, ಆ ಋಣಾತ್ಮಕ ನಗದು ಶಿಲ್ಕನ್ನು ಓವರ್ ಡ್ರಾಪ್ಪ್ ಸೌಲಭ್ಯದ ಮೂಲಕ ಭರಿಸಲಾಗುತ್ತದೆ. 2010-11ರಲ್ಲಿ ರಾಜ್ಯ ಸರ್ಕಾರವು ಭಾರತೀಯ ರಿಜರ್ವ್ ಬ್ಯಾಂಕಿನಿಂದ ಯಾವುದೇ ಅರ್ಥೋಪಾಯ ಮುಂಗಡ ಅಥವಾ ಓವರ್ ಡ್ರಾಪ್ಪ್ ಸೌಲಭ್ಯವನ್ನು ಪಡೆದಿರುವುದಿಲ್ಲ.

### 1.4.2 ನಿಧಿಗಳ ಹರಿವಿನ ವಿವರಣೆ :

ರಾಜ್ಯ ಸರ್ಕಾರವು ₹ 4,172 ಕೋಟಿಗಳ ರಾಜಸ್ವ ಹೆಚ್ಚಳ ಮತ್ತು ₹ 10,688 ಕೋಟಿಗಳ ವಿತ್ತೀಯ ಕೊರತೆಯನ್ನು ಹೊಂದಿದ್ದು ಇದು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (ರಾ. ಒ. ಆಂ.ಉ)<sup>1</sup> ಶೇಕಡ 1.09 ಮತ್ತು 2.81ರಷ್ಟಿತ್ತು. ವಿತ್ತೀಯ ಕೊರತೆಯು ಒಟ್ಟು ವೆಚ್ಚದ ಶೇಕಡ 15.46ರಷ್ಟಿತ್ತು. ಈ ಕೊರತೆಯನ್ನು ಸಾರ್ವಜನಿಕ ಋಣ (₹ 3,907 ಕೋಟಿ), ಸಾರ್ವಜನಿಕ ಲೆಕ್ಕದಡಿಯ ನಿವ್ವಳ ಹೆಚ್ಚಳ (₹ 6,244 ಕೋಟಿ) ಪುನರ್ಭರ್ತಿಯಾಗದೆ ಉಳಿದ ಸಾದಿಲ್ವಾರು ನಿಧಿಯ ಕೊಡುಗೆ (₹(-)13 ಕೋಟಿ) ಮತ್ತು ಆರಂಭಿಕ ಮತ್ತು ಅಂತಿಮ ಶಿಲ್ಕುಗಳ ನಿವ್ವಳ (₹ 550 ಕೋಟಿ) ಗಳಿಂದ ಭರಿಸಲಾಗಿತ್ತು. ಸುಮಾರು ಶೇಕಡ 69.30ರಷ್ಟು ರಾಜಸ್ವ ಸ್ವೀಕೃತಿಗಳನ್ನು (₹ 58,206 ಕೋಟಿ) ಬದ್ಧ ವೆಚ್ಚಗಳಾದ ಸಂಬಳ<sup>2</sup> (₹ 5,281 ಕೋಟಿ) ಸಬ್ಸಿಡಿಗಳು<sup>2</sup> (₹ 6,303 ಕೋಟಿ) ಸಹಾಯಾನುದಾನ<sup>2</sup> (₹ 16,065 ಕೋಟಿ) ಬಡ್ಡಿಪಾವತಿ (₹ 5,641 ಕೋಟಿ) ನಿವೃತ್ತಿ ವೇತನ (₹4,070 ಕೋಟಿ) ಪರಿಹಾರ ಮತ್ತು ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳಿಗೆ ನಿಯೋಜನೆ (₹ 2,976 ಕೋಟಿ).

(1) ಅನ್ಯಥಾ ಸೂಚನೆಯ ಹೊರತು, ಈ ಪುಸ್ತಕದಲ್ಲಿ ಬಳಸಲಾಗಿರುವ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಅಂಕಗಳನ್ನು ಫೆಬ್ರವರಿ 2011 ರಲ್ಲಿ ಕರ್ನಾಟಕ ಸರ್ಕಾರವು ರಾಜ್ಯ ವಿಧಾನ ಮಂಡಲದಲ್ಲಿ ಮಂಡಿಸಿದ 'ಮಧ್ಯಂತರ ವಿತ್ತೀಯ ಯೋಜನೆ-2011-15' ರಿಂದ ತೆಗೆದುಕೊಳ್ಳಲಾಗಿದೆ (ರಾ.ಒ.ಆಂ.ಉ.-2010-11 ₹ 380,872 ಕೋಟಿ)

(2) ಸಂಬಳ, ಸಬ್ಸಿಡಿಗಳು ಮತ್ತು ಸಹಾಯಾನುದಾನಗಳು ಎಲ್ಲಾ ವಿಭಾಗಗಳಿಂದ ಸಂಕಲಿತವಾಗಿದೆ ಮತ್ತು ಸಂಬಳ ವೆಚ್ಚವು ಸ್ಥಳೀಯ ಸಂಸ್ಥೆಗಳಿಗೆ ಸಂಬಳಕ್ಕಾಗಿ ನೀಡಿದ ಅನುದಾನಗಳನ್ನು ಒಳಗೊಂಡಿರುವುದಿಲ್ಲ.

ರಾಜ್ಯದ ಒಟ್ಟು ಆಂತರಿಕ ಉತ್ಪನ್ನವು (ರಾ.ಒ.ಆಂ.ಉ), ನಿರ್ದಿಷ್ಟ ಅವಧಿಯಲ್ಲಿ ರಾಜ್ಯದೊಳಗೆ ಉತ್ಪನ್ನವಾದ ಅಧಿಕೃತವಾಗಿ ಮಾನ್ಯಗೊಳಿಸಿದ ಎಲ್ಲಾ ಅಂತಿಮ ಸರಕುಗಳ ಮಾರುಕಟ್ಟೆ ಮೌಲ್ಯವನ್ನು ಸೂಚಿಸುತ್ತದೆ.

## ನಿಧಿಗಳ ಆಕರಗಳು ಮತ್ತು ಅನ್ವಯಗಳು:


(₹ ಕೋಟಿಗಳಲ್ಲಿ)

	ವಿವರಗಳು	ಮೊತ್ತ
	1.4.2010ರಲ್ಲಿದ್ದಂತೆ ಆರಂಭಿಕ ಶಿಲ್ಕು	(-)107
	ರಾಜಸ್ವ ಸ್ವೀಕೃತಿಗಳು	58,206
	ಇತರೆ ಬಂಡವಾಳ ಸ್ವೀಕೃತಿಗಳು ಮತ್ತು ಸಾಲ ಮತ್ತು ಮುಂಗಡಗಳ ವಸೂಲಾತಿ	233
	ಸಾರ್ವಜನಿಕ ಋಣ	6,714
	ಸಣ್ಣ ಉಳಿತಾಯಗಳು, ಭವಿಷ್ಯ ನಿಧಿಗಳು ಮತ್ತು ಇತರೆ	2,997
	ಮೀಸಲು ನಿಧಿಗಳು ಮತ್ತು ಋಣ ಪರಿಹಾರ ನಿಧಿಗಳು	2,134
<b>ಆಕರಗಳು</b>	ಸ್ವೀಕೃತ ಠೇವಣಿಗಳು	23,744
	ಸಿವಿಲ್ ಮುಂಗಡಗಳ ಮರು ಪಾವತಿ	(*)
	ಅಮಾನತ್ತು ಲೆಕ್ಕ	262,012
	ಇರಸಾಲುಗಳು	1,474
	ಸಾದಿಲ್ವಾರು ನಿಧಿ	(-)13
	<b>ಒಟ್ಟು</b>	<b>357,394</b>
	ರಾಜಸ್ವ ವೆಚ್ಚ	54,034
	ಬಂಡವಾಳ ವೆಚ್ಚ	13,355
	ಸಾಲ ನೀಡಿಕೆ	1,738
	ಸಾರ್ವಜನಿಕ ಋಣ ಮರುಪಾವತಿ	2,807
	ಸಣ್ಣ ಉಳಿತಾಯಗಳು, ಭವಿಷ್ಯನಿಧಿ ಮತ್ತು ಇತರೆ	1,390
	ಮೀಸಲು ನಿಧಿಗಳು ಮತ್ತು ಋಣ ಪರಿಹಾರ ನಿಧಿಗಳು	1,224
<b>ಅನ್ವಯ</b>	ಠೇವಣಿಗಳ ಮರುಪಾವತಿ	21,707
	ಸಿವಿಲ್ ಮುಂಗಡಗಳ ನೀಡಿಕೆ	...
	ಅಮಾನತ್ತು ಲೆಕ್ಕ	260,287
	ಇರಸಾಲುಗಳು	1,509
	ಅಂತಿಮ ಶಿಲ್ಕು 31.3.2011 ರಲ್ಲಿದ್ದಂತೆ	(-)657
	<b>ಒಟ್ಟು</b>	<b>357,394</b>


(\*ಮೊತ್ತ ₹ 22.05 ಲಕ್ಷ, ₹ ಒಂದು ಕೋಟಿಗಿಂತಲೂ ಕಡಿಮೆ)



### 1.4.3 ರೂಪಾಯಿ ಎಲ್ಲಿಂದ ಬಂತು



### 1.4.4 ರೂಪಾಯಿ ಎಲ್ಲಿಗೆ ಹೋಯಿತು



## 1.5 ಲೆಕ್ಕಗಳ ಮುಖ್ಯಾಂಶಗಳು

ಕ್ರ. ಸಂ.	ವಿವರಗಳು	ಅಂದಾಜು 2010-11	ವಾಸ್ತವಿಕ	ವಾಸ್ತವಿಕ ಹಾಗೂ ಅಂದಾಜುಗಳ ಶೇಕಡವಾರು	ವಾಸ್ತವಿಕ ಹಾಗೂ ರಾ.ಒ.ಆಂ.ಉ+ದ ಶೇಕಡವಾರು
		(₹ ಕೋಟಿ)			
01.	ತೆರಿಗೆ ರಾಜಸ್ವ (a)	45,288	47,979	105.94	12.60
02.	ತೆರಿಗೆಯೇತರ ರಾಜಸ್ವ	2,820	3,358	119.08	0.88
03.	ಸಹಾಯಾನುದಾನಗಳು ಮತ್ತು ವಂತಿಗಳೆಗಳು	5,531	6,869	124.19	1.80
<b>04.</b>	<b>ರಾಜಸ್ವ ಜಮೆಗಳು (1+2+3)</b>	<b>53,639</b>	<b>58,206</b>	<b>108.51</b>	<b>15.28</b>
05.	ಸಾಲಗಳು ಮತ್ತು ಮುಂಗಡಗಳ ವಸೂಲಾತಿ	103	161	156.31	0.04
06.	ಇತರೆ ಜಮೆಗಳು-ಇತರ ಬಂಡವಾಳ ಜಮೆಗಳು	2,800	72	2.57	0.02
07.	ಋಣ ಮತ್ತು ಇತರೆ ಜವಾಬ್ದಾರಿಗಳು	9,708(#)	10,688(\$)	110.09	2.81
<b>08.</b>	<b>ಬಂಡವಾಳ ಜಮೆಗಳು (5+6+7)</b>	<b>12,611</b>	<b>10,921</b>	<b>86.60</b>	<b>2.87</b>
<b>09.</b>	<b>ಒಟ್ಟಾರೆ ಜಮೆಗಳು (4+8)</b>	<b>66,250</b>	<b>69,127</b>	<b>104.34</b>	<b>18.15</b>
<b>10.</b>	<b>ಯೋಜನೇತರ ವೆಚ್ಚ (11+13)</b>	<b>39,152</b>	<b>39,621</b>	<b>101.20</b>	<b>10.40</b>
11.	ರಾಜಸ್ವ ಲೆಕ್ಕ- ಯೋಜನೇತರ ವೆಚ್ಚ	37,998	38,846	102.23	10.20
12.	11ರ ಮೊತ್ತದಲ್ಲಿ ಬಡ್ಡಿ ಪಾವತಿ ಯೋಜನೇತರ ವೆಚ್ಚ	6,316	5,641	89.31	1.48
13.	ಬಂಡವಾಳ ಲೆಕ್ಕ-ಯೋಜನೇತರ ವೆಚ್ಚ	1,154	775	67.16	0.20
<b>14.</b>	<b>ಯೋಜನಾ ವೆಚ್ಚ (15+16)</b>	<b>27,098</b>	<b>29,506</b>	<b>108.89</b>	<b>7.75</b>
15.	ರಾಜಸ್ವ ಲೆಕ್ಕ- ಯೋಜನಾ ವೆಚ್ಚ	15,140	15,188	100.32	3.99
16.	ಬಂಡವಾಳ ವೆಚ್ಚ-ಯೋಜನಾ ವೆಚ್ಚ	11,958	14,318	119.74	3.76
<b>17.</b>	<b>ಒಟ್ಟಾರೆ ವೆಚ್ಚ {(10+14) = (18+19)}</b>	<b>66,250</b>	<b>69,127</b>	<b>104.34</b>	<b>18.15</b>
18.	ರಾಜಸ್ವ ವೆಚ್ಚ (11+15)	53,138	54,034	101.69	14.19
19.	ಬಂಡವಾಳ ವೆಚ್ಚ (13+16)	13,112(a)	15,093(b)	115.11	3.96
<b>20.</b>	<b>ರಾಜಸ್ವ ಹೆಚ್ಚಳ (4-18)</b>	<b>501</b>	<b>4,172</b>	<b>832.73</b>	<b>1.09</b>
<b>21.</b>	<b>ವಿತ್ತೀಯ ಕೊರತೆ {(17) - (4+5+6) = 7}</b>	<b>9,708</b>	<b>10,688</b>	<b>110.09</b>	<b>2.81</b>

(\*) 2010-11ನೇ ವರ್ಷದ ರಾ.ಒ.ಆಂ.ಉ : ₹ 380,872 ಕೋಟಿ (ಅಕರ : ಕರ್ನಾಟಕ ಸರ್ಕಾರವು ಫೆಬ್ರವರಿ 2011ರಲ್ಲಿ ವಿಧಾನ ಮಂಡಲದಲ್ಲಿ ಮಂಡಿಸಿದ ಮಧ್ಯಂತರ ವಿತ್ತೀಯ ಯೋಜನೆ 2011-15)

(#) (i) ಸಾರ್ವಜನಿಕ ಋಣ (₹ 8,210 ಕೋಟಿ) (ii) ಸಾರ್ವಜನಿಕ ಲೆಕ್ಕ (₹ 1,550 ಕೋಟಿ) ಮತ್ತು (iii) ನಗದು ಶಿಲ್ಕು {- ₹52 ಕೋಟಿ}. ಇವುಗಳ ನಿವ್ವಳವಾಗಿರುತ್ತದೆ.

(\$)(i) ಸಾರ್ವಜನಿಕ ಋಣ (₹3,907ಕೋಟಿ) (ii) ಸಾದಿಲ್ವಾರು ನಿಧಿ (₹-13ಕೋಟಿ) ಮತ್ತು (iii) ಸಾರ್ವಜನಿಕ ಲೆಕ್ಕ (₹6,244ಕೋಟಿ) ಮತ್ತು (iv) ನಗದು ಶಿಲ್ಕು (₹550ಕೋಟಿ)ಗಳ ನಿವ್ವಳ ಒಳಗೊಂಡಿರುತ್ತದೆ.

(a) ಬಂಡವಾಳ ವೆಚ್ಚ (₹11,778ಕೋಟಿ) ಮತ್ತು ಸಾಲಗಳು ಮತ್ತು ಮುಂಗಡಗಳು (₹1,334ಕೋಟಿ) ಇವರಗಳ ಅಂದಾಜನ್ನು ಒಳಗೊಂಡಿರುತ್ತದೆ.

(b) ಬಂಡವಾಳ ವೆಚ್ಚ (₹13,355ಕೋಟಿ) ಮತ್ತು ಸಾಲಗಳು ಮತ್ತು ಮುಂಗಡಗಳು (₹1,738ಕೋಟಿ) ಇವುಗಳ ವೆಚ್ಚವನ್ನು ಒಳಗೊಂಡಿರುತ್ತದೆ.

(@) ₹ 9,506ಕೋಟಿ ರಾಜ್ಯದ ಪಾಲಿನ ಕೇಂದ್ರಿಯ ತೆರಿಗೆಗಳು ಮತ್ತು ಸುಂಕಗಳನ್ನೊಳಗೊಂಡಿದೆ.

## 1.6 ಕೊರತೆ ಮತ್ತು ಹೆಚ್ಚಳಗಳು ಏನನ್ನು ಸೂಚಿಸುತ್ತದೆ ?

<p><b>ಕೊರತೆ</b></p>	<p>ಆದಾಯ ಮತ್ತು ವೆಚ್ಚಗಳ ನಡುವಿನ ಅಂತರಕ್ಕೆ ಸಂಬಂಧಿಸಿದೆ. ಕೊರತೆಯ ವಿಧ ಕೊರತೆಯನ್ನು ಹೇಗೆ ನಿಭಾಯಿಸಲಾಗಿದೆ ಮತ್ತು ನಿಧಿಗಳ ಬಳಕೆಯು ಹಣಕಾಸು ನಿರ್ವಹಣೆಯಲ್ಲಿನ ವಿವೇಚನೆಯ ಸೂಚಕಗಳಾಗಿವೆ.</p>
<p><b>ರಾಜಸ್ವ ಕೊರತೆ / ಹೆಚ್ಚಳ</b></p>	<p>ರಾಜಸ್ವ ಸ್ವೀಕೃತಿಗಳು ಮತ್ತು ರಾಜಸ್ವ ವೆಚ್ಚದ ನಡುವಿನ ಅಂತರವನ್ನು ಸೂಚಿಸುತ್ತದೆ. ಅಸ್ತಿತ್ವದಲ್ಲಿರುವ ಸರ್ಕಾರದ ಸಂಸ್ಥೆಗಳ ನಿರ್ವಹಣೆಗೆ ರಾಜಸ್ವ ವೆಚ್ಚದ ಅಗತ್ಯವಿದ್ದು ವಾಸ್ತವದಲ್ಲಿ ಇದನ್ನು ರಾಜಸ್ವ ಸ್ವೀಕೃತಿಗಳಲ್ಲಿಯೇ ಪೂರ್ಣವಾಗಿ ಭರಿಸಬೇಕು.</p>
<p><b>ವಿತ್ತೀಯ ಕೊರತೆ / ಹೆಚ್ಚಳ</b></p>	<p>ಒಟ್ಟು ಸ್ವೀಕೃತಿಗಳು ಸಾಲಗಳ (ಸ್ವೀಕೃತಿಗಳು/ ಮರುಪಾವತಿಗಳನ್ನು ಹೊರತುಪಡಿಸಿ) ಮತ್ತು ಒಟ್ಟು ವೆಚ್ಚಗಳ ನಡುವಿನ ಅಂತರವನ್ನು ಸೂಚಿಸುತ್ತದೆ. ಹಾಗಾಗಿ ಈ ಅಂತರವು ಸಾಲಗಳ ಮೂಲಕ ಭರಿಸಲ್ಪಟ್ಟ ವೆಚ್ಚದ ಪ್ರಮಾಣವನ್ನು ಸೂಚಿಸುತ್ತದೆ. ವಾಸ್ತವವಾಗಿ ಸಾಲಗಳ ಮೂಲಕ ಪಡೆದ ಮೊತ್ತವನ್ನು ಬಂಡವಾಳ ಯೋಜನೆಗಳಲ್ಲಿ ಹೂಡಬೇಕಾಗಿರುತ್ತದೆ.</p>

ಕೊರತೆ ಸೂಚಕಗಳು, ಆದಾಯದ ವೃದ್ಧಿ ಮತ್ತು ವೆಚ್ಚ ನಿರ್ವಹಣೆಗಳು ಸರ್ಕಾರದ ವಿತ್ತ ನಿರ್ವಹಣೆಯ ಮಾಪನಕ್ಕೆ ಪ್ರಮುಖ ಮಾನದಂಡಗಳಾಗಿವೆ. 11ನೇ ಹಣಕಾಸು ಆಯೋಗದ ಶಿಫಾರಸ್ಸಿಗೆ ಅನುಗುಣವಾಗಿ ವಿತ್ತೀಯ ಜವಾಬ್ದಾರಿ ಅಧಿನಿಯಮ 2002ನ್ನು ಜಾರಿಗೆ ತಂದ ಮೊದಲ ರಾಜ್ಯವಾಗಿ ಕರ್ನಾಟಕ ಸರ್ಕಾರವು 1ನೇ ಏಪ್ರಿಲ್ 2002 ರಿಂದ 31ನೇ ಮಾರ್ಚ್ 2003ರ ಆರ್ಥಿಕ ವರ್ಷದಿಂದ ಆರಂಭಿಸಿ ನಾಲ್ಕು ಆರ್ಥಿಕ ವರ್ಷಗಳೊಳಗೆ ರಾಜಸ್ವ ಕೊರತೆಯನ್ನು ತೊಡೆದು ಹಾಕುವ ಬದ್ಧತೆಯನ್ನು ಸೂಚಿಸಿತ್ತು. ರಾಜ್ಯ ಸರ್ಕಾರವು ರಾಜಸ್ವ ಹೆಚ್ಚಳವನ್ನು 2004-05ರಲ್ಲಿಯೇ ಸಾಧಿಸುವಲ್ಲಿ ಯಶಸ್ವಿಯಾಗಿ ಅದನ್ನು ಮುಂದುವರೆಸಿಕೊಂಡು ಬಂದಿದೆ. 12ನೇ ವಿತ್ತ ಆಯೋಗವು ರಾಜ್ಯಗಳು 2008-09ರ ವೇಳೆಗೆ ರಾಜಸ್ವ ಶಿಲ್ಕನ್ನು ಸಾಧಿಸುವುದರೊಂದಿಗೆ 2009-10ರ ವೇಳೆಗೆ ವಿತ್ತೀಯ ಕೊರತೆಯ ಮೊತ್ತವನ್ನು ರಾ.ಒ.ಆಂ.ಉ.ದ ಶೇಕಡ 3ರಷ್ಟಕ್ಕೆ ಇಳಿಸುವಂತೆ ಶಿಫಾರಸ್ಸು ಮಾಡಿತ್ತು. ಆರ್ಥಿಕ ಕುಸಿತದಿಂದಾಗಿ ಭಾರತ ಸರ್ಕಾರವು ವಿತ್ತೀಯ ಕೊರತೆ ರಾ.ಒ.ಆಂ.ಉ.ದ ಅನುಪಾತವನ್ನು 2008-09ನೇ ಸಾಲಿಗೆ ಶೇಕಡ 3.5 ಮತ್ತು 2009-10ನೇ ಸಾಲಿಗೆ ಶೇ. 4ಕ್ಕೆ ಏರಿಸಿ ರಾಜಸ್ವ ಶಿಲ್ಕಿನ ಮಿತಿಯನ್ನು ಮತ್ತಷ್ಟು ಸಡಿಲಗೊಳಿಸಿತು.

ಈ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳನ್ನು ಉತ್ತೇಜಿಸಲು ಭಾರತ ಸರ್ಕಾರವು ರಾಜ್ಯಗಳಿಗೆ ಋಣ ಕ್ರೋಢೀಕರಣ ಮತ್ತು ಪರಿಹಾರ ಸೌಲಭ್ಯವನ್ನು ಒದಗಿಸಿ, ರಾಜಸ್ವ ಹೆಚ್ಚಳವನ್ನು ಸಾಧಿಸಿದ ರಾಜ್ಯಗಳಿಗೆ ಸಾಲದ ಅಸಲು ಕಂತಿನ ಮರು ಪಾವತಿಯಲ್ಲಿ ರಿಯಾಯತಿಯನ್ನು ಮತ್ತು ಬಡ್ಡಿದರದಲ್ಲಿ ಇಳಿಕೆಯನ್ನು ಒದಗಿಸಿತು. ರಾಜ್ಯ ಋಣ ಕ್ರೋಢೀಕರಣ ಮತ್ತು ಪರಿಹಾರ ಸೌಲಭ್ಯದಡಿ ರಾಜ್ಯ ಸರ್ಕಾರವು 2005-10 ಅವಧಿಗೆ ₹ 1,252 ಕೋಟಿ ಬಡ್ಡಿ ಪರಿಹಾರವನ್ನು ಮತ್ತು ₹ 1,792 ಕೋಟಿಗಳ ಕೇಂದ್ರ ಸಾಲ ಮನ್ನಾ ಸೌಲಭ್ಯವನ್ನು ಪಡೆಯಿತು. 2008-09ನೇ ಸಾಲಿಗೆ ಕೇಂದ್ರ ಸರ್ಕಾರದಿಂದ ರಾ.ಒ.ಆಂ.ಉ.ದ ಮರು ಮಾಪನದ ಕಾರಣದಿಂದ ಸಾಲ ಮನ್ನಾ ಮೊತ್ತ ರೂ. 358.33 ಕೋಟಿಗಳನ್ನು ವಸೂಲಿಮಾಡಲಾಗಿದೆ.

ವಿತ್ತೀಯ ಜವಾಬ್ದಾರಿ ಕಾಯಿದೆ : ಕರ್ನಾಟಕವು ಹಣಕಾಸು ನಿರ್ವಹಣೆಯ ಪ್ರಸ್ತಾವನೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಮಧ್ಯಂತರ ವಿತ್ತೀಯ ಯೋಜನೆಗೆ (ಎಂಟಿಎಫ್‌ಪಿ) ಶಾಸನಬದ್ಧ ಆಧಾರವನ್ನು ಒದಗಿಸುವ ವಿತ್ತೀಯ ಜವಾಬ್ದಾರಿ ಕಾಯಿದೆಯನ್ನು ಜಾರಿಗೆ ತಂದ (ಸೆಪ್ಟೆಂಬರ್ 2002) ಮೊದಲ ರಾಜ್ಯವಾಗಿದೆ.


13ನೇ ವಿತ್ತ ಆಯೋಗದ ಶಿಫಾರಸ್ಸು ಮತ್ತು ವಿತ್ತೀಯ ಜವಾಬ್ದಾರಿ ಅಧಿನಿಯಮದ ತಿದ್ದುಪಡಿ (ಮೇ 2011) ರ ಅನ್ವಯ ರಾಜ್ಯ ಸರ್ಕಾರವು 1) ಬಾಕಿ ಇರುವ ಸಾಲ ಮೊತ್ತವು 2014-15ರ ಅಂತ್ಯಕ್ಕೆ ಅಂದಾಜಿನಿಂದ ರಾ.ಬ.ಆಂ.ಉದ ಶೇಕಡ 25.20 ರಷ್ಟಕ್ಕೆ ಇಳಿಯಬೇಕು. 2) 2010-11ರಲ್ಲಿ ವಿತ್ತೀಯ ಕೊರತೆಯು ಅಂದಾಜಿಸಿದ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇಕಡ 3.44ಕ್ಕಿಂತ ಹೆಚ್ಚಾಗಬಾರದೆಂಬ ವಿತ್ತೀಯ ಗುರಿಗಳನ್ನು ಇಟ್ಟುಕೊಂಡಿತ್ತು. 2010-11 ಸಾಲಿನ ಅಂತ್ಯಕ್ಕೆ ಬಾಕಿ ಇದ್ದ ಸಾಲ ಅಂದಾಜಿಸಿದ ರಾ.ಬ.ಆಂ.ಉ.ದ ಶೇಕಡ 24.14ರಷ್ಟು ಮತ್ತು ವಿತ್ತೀಯ ಕೊರತೆಯು ಶೇಕಡ 2.81 ರಷ್ಟು ಇದ್ದಿತು.

### 1.6.1 ರಾಜಸ್ವ ಹೆಚ್ಚಳ / ಕೊರತೆಗಳ ಪ್ರವೃತ್ತಿ

ರಾಜಸ್ವ ಹೆಚ್ಚಳವು ಸರ್ಕಾರದ ರಾಜಸ್ವ ಸ್ವೀಕೃತಿಗಳು ರಾಜಸ್ವ ವೆಚ್ಚಕ್ಕಿಂತ ನಿವ್ವಳ ಅಧಿಕೃತವನ್ನು ಸೂಚಿಸುತ್ತದೆ.

(₹ ಕೋಟಿಗಳಲ್ಲಿ)

	2006-07	2007-08	2008-09	2009-10	2010-11
ರಾಜಸ್ವ ಹೆಚ್ಚಳ	4,152	3,776	1,631	1,619	4,172
ರಾ. ಬ. ಆಂ ಉ.	227,831	270,843	303,058	335,747	380,872
ರಾ.ಬ.ಆಂ.ಉ.ದ ಶತಾಂಶವಾಗಿ ರಾ.ಹೆಚ್ಚಳ	1.82	1.39	0.53	0.48	1.09




### 1.6.2 ವಿತ್ತೀಯ ಕೊರತೆಗಳ ಪ್ರವೃತ್ತಿ

ವಿತ್ತೀಯ ಕೊರತೆಯನ್ನು ಒಟ್ಟು ವೆಚ್ಚ (ರಾಜಸ್ವ+ಬಂಡವಾಳ+ನಿವ್ವಳ ಸಾಲ ಮತ್ತು ಮುಂಗಡಗಳು)ದಲ್ಲಿ ರಾಜಸ್ವ ಸ್ವೀಕೃತಿಗಳು ಮತ್ತು ಇತರೆ ಬಂಡವಾಳ ಸ್ವೀಕೃತಿಗಳನ್ನು ಕಳೆದು ಲೆಕ್ಕ ಮಾಡಲಾಗುತ್ತದೆ.

(₹ ಕೋಟಿಗಳಲ್ಲಿ)

	2006-07	2007-08	2008-09	2009-10	2010-11
ವಿತ್ತೀಯ ಕೊರತೆ	4,688	5,332	8,732	10,875	10,688
ರಾ.ಬ.ಆಂ.ಉ	227,831	270,843	303,058	335,747	380,872
ರಾ.ಬ.ಆಂ.ಉದ ಶತಾಂಶವಾಗಿ ವಿತ್ತೀಯ ಕೊರತೆ	2.06	1.97	2.88	3.24	2.81



### 1.6.3 ಸರ್ಕಾರದ ಲೆಕ್ಕ ಪತ್ರಗಳು

ಆಯಾ ವರ್ಷದ ಒಟ್ಟು ವೆಚ್ಚಕ್ಕೂ (ರಾಜಸ್ವ ಮತ್ತು ಬಂಡವಾಳ ವೆಚ್ಚಗಳೆರಡೂ ಸೇರಿ) ವರ್ಷದ ಒಟ್ಟು ಆದಾಯಕ್ಕೂ (ರಾಜಸ್ವ ಮತ್ತು ಋಣ ಹೊರತು ಪಡಿಸಿದ ಬಂಡವಾಳ ಆದಾಯಗಳು) ಇರುವ ಹೆಚ್ಚಳ / ಕೊರತೆಯ ವ್ಯತ್ಯಾಸವನ್ನು 'ಸರ್ಕಾರದ ಲೆಕ್ಕ' ಎಂದು ಕರೆಯಲಾಗುವ ಪ್ರತ್ಯೇಕ ಖಾತೆಗೆ ವರ್ಗಾಯಿಸಲಾಗುವುದು. ಜೊತೆಗೆ, ಹಿಂದಿನ ವರ್ಷದ ಲೆಕ್ಕಗಳ ಹೊಂದಾಣಿಕೆ ಮತ್ತು ಇತರ ಸರ್ಕಾರಿ ಲೆಕ್ಕಗಳ ನಿವ್ವಳ ಪರಿಣಾಮದ ಅಂಶಗಳನ್ನು ಈ ಖಾತೆಗೆ ವರ್ಗಾಯಿಸಲಾಗುವುದು.

ಹೀಗೆ 'ಸರ್ಕಾರಿ ಲೆಕ್ಕ'ದಲ್ಲಿ ವರ್ಷಾನುವರ್ಷ ಸರ್ಕಾರದ ವ್ಯವಹಾರಗಳಿಂದುಂಟಾದ ಸಂಚಿತ ಹೆಚ್ಚಳ/ಕೊರತೆಗಳ ಪರಿಣಾಮವು ಲಭ್ಯವಾಗುತ್ತದೆ.

(₹ ಕೋಟಿ)

ವರ್ಷ	ರಾಜಸ್ವ ಶೀರ್ಷಿಕೆ			ಬಂಡವಾಳ ಶೀರ್ಷಿಕೆ			ಇತರ ವೆಚ್ಚಗಳ (+) ಮತ್ತು ಹೆಚ್ಚಳ (-) ಕೊರತೆ(-)	ಸದರಿ ಸಾಲಿನ ಕೊರತೆ(-)	ಸಂಚಿತ ಹೆಚ್ಚಳ(+) ಕೊರತೆ(-)
	ಜಮೆ	ಬಟವಾಡೆ	ಹೆಚ್ಚಳ(+) ಕೊರತೆ(-)	ಜಮೆ	ಬಟವಾಡೆ	ಹೆಚ್ಚಳ(+) ಕೊರತೆ(-)			
2006-07	37,587	33,435	(+) 4,152	...	8,543	(-) 8,543	(+) 47	(-) 4,344	(-) 47,907
2007-08	41,151	37,375	(+) 3,776	246	8,649	(-) 8,403	(+) 100	(-) 4,527	(-) 52,434
2008-09	43,290	41,659	(+) 1,631	181	9,870	(-) 9,689	(+) 66	(-) 7,991	(-) 60,425
2009-10	49,156	47,537	(+) 1,619	70	12,137	(-) 12,067	(+) 64	(-) 10,384	(-) 70,809
2010-11	58,206	54,034	(+) 4,172	72	13,355	(-) 13,283	(+) 55	(-) 9,056	(-) 79,865

### 1.6.4 ಸಾಲದ ಮೊತ್ತಗಳಲ್ಲಿ ಬಂಡವಾಳ ವೆಚ್ಚಕ್ಕೆ ಬಳಸಿದ ಪ್ರಮಾಣ :

ಸಾಲವಾಗಿ ಪಡೆದ ಮೊತ್ತವನ್ನು ಪೂರ್ಣವಾಗಿ ಬಂಡವಾಳ ಆಸ್ತಿ ನಿರ್ಮಾಣಕ್ಕೆ ಬಳಸಿ ರಾಜಸ್ವ ಸ್ವೀಕೃತಿಗಳನ್ನು ಬಡ್ಡಿಪಾವತಿಗೆ ಉಪಯೋಗಿಸುವುದು ಸೂಕ್ತ, ಆದರೆ ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನ ಸಾಲದ ಮೊತ್ತವನ್ನು ಸಂಪೂರ್ಣವಾಗಿ (₹ 6,714 ಕೋಟಿ) ಬಂಡವಾಳ ವೆಚ್ಚಕ್ಕೆ ಸಾಲ ಮತ್ತು ಮುಂಗಡಗಳ ವಿತರಣೆಯಲ್ಲಿ ಸೇರಿದಂತೆ (₹ 15,093 ಕೋಟಿ) ಖರ್ಚು ಮಾಡಲಾಗಿದೆ.

## ಅಧ್ಯಾಯ-2


### ಸ್ವೀಕೃತಿಗಳು

#### 2.1 ಪೀಠಿಕೆ

ಸರ್ಕಾರದ ಸ್ವೀಕೃತಿಗಳನ್ನು ರಾಜಸ್ವ ಸ್ವೀಕೃತಿಗಳು ಮತ್ತು ಬಂಡವಾಳ ಸ್ವೀಕೃತಿಗಳು ಎಂದು ವರ್ಗೀಕರಿಸಲಾಗಿದೆ. 2010-11ನೇ ಸಾಲಿನ ಒಟ್ಟು ಸ್ವೀಕೃತಿಗಳು ₹ 69,127 ಕೋಟಿಗಳಷ್ಟಿದ್ದು. ಇದು ತೆರಿಗೆ ರಾಜಸ್ವ (₹ 47,979 ಕೋಟಿ) ತೆರಿಗೆಯೇತರ ರಾಜಸ್ವ (₹ 3,358 ಕೋಟಿ) ಸಹಾಯಾನುದಾನ ಮತ್ತು ವಂತಿಗಳ (₹ 6,869 ಕೋಟಿ) ಮತ್ತು ಸಾಲ ಮತ್ತು ಮುಂಗಡಗಳು (₹ 161 ಕೋಟಿ) ಇತರ ಬಂಡವಾಳ ಸ್ವೀಕೃತಿಗಳು (₹ 72 ಕೋಟಿ). ಬಂಡವಾಳ ಸ್ವೀಕೃತಿಯಲ್ಲಿ ಮತ್ತು (1) ಈ- ಸಾರ್ವಜನಿಕ ಋಣ (₹ 3,917 ಕೋಟಿ) (2) ಸಾದಿಲ್ದಾರು ನಿಧಿ (₹ -13 ಕೋಟಿ), (3) ಸಾರ್ವಜನಿಕ ಲೆಕ್ಕ (₹ 6,244 ಕೋಟಿ) ಮತ್ತು (4) ನಗದು ಶಿಲ್ಕು (₹ 550 ಕೋಟಿ)ಗಳ ವಹಿವಾಟಿನ ನಿವ್ವಳ ಕೊಡುಗೆಯನ್ನು ಒಳಗೊಂಡ ಸಾಲಗಳು ಮತ್ತು ಇತರ ಜವಾಬ್ದಾರಿಗಳು ಸೇರಿವೆ.

#### 2.2 ರಾಜಸ್ವ ಸ್ವೀಕೃತಿಗಳು

ತೆರಿಗೆ ರಾಜಸ್ವ	ಇದು ರಾಜ್ಯ ಸರ್ಕಾರವು ಸಂಗ್ರಹಿಸಿ ಉಳಿಸಿಕೊಂಡ ತೆರಿಗೆಗಳು ಮತ್ತು ಸುಂಕಗಳು ಮತ್ತು ಸಂವಿಧಾನದ ಅನುಚ್ಛೇದ 280(3)ರ ಅನ್ವಯ ಕೇಂದ್ರ ತೆರಿಗೆಗಳು ಮತ್ತು ಸುಂಕಗಳಲ್ಲಿನ ರಾಜ್ಯದ ಪಾಲನ್ನು ಒಳಗೊಂಡಿದೆ.
ತೆರಿಗೆಯೇತರ ರಾಜಸ್ವ	ಇದರಲ್ಲಿ ಬಡ್ಡಿ ಸ್ವೀಕೃತಿ ಲಾಭಾಂಶಗಳು ಮತ್ತು ಲಾಭಗಳು ಮತ್ತು ಇತರ ಇಲಾಖಾ ಸ್ವೀಕೃತಿಗಳು ಸೇರಿವೆ.
ಸಹಾಯಾನುದಾನಗಳು ಮತ್ತು ವಂತಿಗಳ	ಇದು ರಾಜ್ಯ ಸರ್ಕಾರಕ್ಕೆ ಕೇಂದ್ರ ನೀಡಿದ ಸಹಾಯವಾಗಿದ್ದು. ಇದರಲ್ಲಿ ಕೇಂದ್ರ ಸರ್ಕಾರದ ಮೂಲಕ ವಿದೇಶ ಸರ್ಕಾರಗಳಿಂದ ಪಡೆದ ಬಾಹ್ಯ ಅನುದಾನ ಸಹಾಯ ಮತ್ತು ಸಹಾಯ ಸಾಮಗ್ರಿಗಳು ಮತ್ತು ಸಾಧನಗಳು ಸೇರಿವೆ.



## 2.2.1 ರಾಜಸ್ವ ಸ್ವೀಕೃತಿಗಳ ಭಾಗಗಳು - 2010-11

(₹ ಕೋಟಿಗಳಲ್ಲಿ)

ಭಾಗಗಳು	ವಾಸ್ತವಿಕ	ಒಟ್ಟು ರಾಜಸ್ವ ಜಮೆಗೆ ಶೇಕಡವಾರು
<b>ಅ. ತೆರಿಗೆ ರಾಜಸ್ವ *</b>	<b>47,979</b>	<b>82</b>
ವರಮಾನ ಮತ್ತು ವೆಚ್ಚದ ಮೇಲಣ ತೆರಿಗೆಗಳು	6,238	11
ಆಸ್ತಿ ಮತ್ತು ಬಂಡವಾಳ ವ್ಯವಹಾರಗಳ ಮೇಲಣ ತೆರಿಗೆಗಳು	3,716	6
ಸರಕು ಮತ್ತು ಸೇವೆಗಳ ಮೇಲಣ ತೆರಿಗೆ	38,025	65
<b>ಬ. ತೆರಿಗೆಯೇತರ ರಾಜಸ್ವ</b>	<b>3,358</b>	<b>6</b>
ಬಡ್ಡಿ ಜಮೆಗಳು, ಲಾಭ ಮತ್ತು ಲಾಭಾಂಶಗಳು	618	1
ಸಾಮಾನ್ಯ ಸೇವೆಗಳು	98	—
ಸಾಮಾಜಿಕ ಸೇವೆಗಳು	330	1
ಆರ್ಥಿಕ ಸೇವೆಗಳು	2,312	4
<b>ಕ. ಸಹಾಯಾನುದಾನಗಳು ಮತ್ತು ವಂತಿಗಳು</b>	<b>6,869</b>	<b>12</b>
<b>ಒಟ್ಟು ರಾಜಸ್ವ ಜಮೆಗಳು</b>	<b>58,206</b>	<b>100</b>
*ಕೇಂದ್ರ ಸರ್ಕಾರದಿಂದ ಪಡೆದ ವಿವಿಧ ಕೇಂದ್ರ ತೆರಿಗೆಗಳಲ್ಲಿನ ರಾಜ್ಯದ ಪಾಲು ₹ 9,506 ಕೋಟಿಗಳನ್ನು ಒಳಗೊಂಡಿದೆ.		

- ಒಟ್ಟು ತೆರಿಗೆ ಆದಾಯ ₹ 47979 ಕೋಟಿ ಮತ್ತು ತೆರಿಗೆಯೇತರ ಆದಾಯ ₹ 3358 ಕೋಟಿ ಕ್ರಮವಾಗಿ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇಕಡ 12.71 ಮತ್ತು ಶೇಕಡ 1.12 ರಷ್ಟಿದೆ. (2009-10ನೇ ವರ್ಷದ ಒಟ್ಟು ಆಂತರಿಕ ಉತ್ಪನ್ನ : ₹380872 ಕೋಟಿ.)

## 2.2.2 ಆದಾಯದ ಪ್ರಮುಖ ಮೂಲಗಳು

(₹ ಕೋಟಿಗಳಲ್ಲಿ)

ಲೆಕ್ಕ ಶೀರ್ಷಿಕೆ	(₹ ಕೋಟಿಗಳಲ್ಲಿ)	
ಮಾರಾಟ, ವ್ಯಾಪಾರ ಮುಂತಾದವುಗಳ ಮೇಲಣ ತೆರಿಗೆಗಳು	20,235	(5.31)
ರಾಜ್ಯ ಅಬಕಾರಿ	8,285	(2.17)
ಮುದ್ರಾಂಕ ಮತ್ತು ನೋಂದಣಿ ಶುಲ್ಕ	3,531	(0.93)
ನಿಗಮ ತೆರಿಗೆ	3,716	(0.98)
ವಾಹನ ತೆರಿಗೆಗಳು	2,550	(0.67)
ನಿಗಮ ತೆರಿಗೆ ಹೊರತಾಗಿ ವರಮಾನದ ಮೇಲಿನ ತೆರಿಗೆಗಳು	1,963	(0.52)
ಸರಕು ಮತ್ತು ಪ್ರಯಾಣಿಕರ ಮೇಲಿನ ತೆರಿಗೆಗಳು	1,526	(0.40)
ಸೀಮಾ ಸುಂಕ	1,662	(0.44)
ಕೇಂದ್ರ ಅಬಕಾರಿ ಸುಂಕ	1,209	(0.32)
(ಆದಾಯದ ಮೊತ್ತವನ್ನು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶತಾಂಶವಾಗಿ ಆವರಣದಲ್ಲಿ ತೋರಿಸಿದೆ. 2010-11ನೇ ವರ್ಷದ ರಾಜ್ಯದ ಒಟ್ಟು ಆಂತರಿಕ ಉತ್ಪನ್ನ : ₹380,872 ಕೋಟಿ)		

ಪ್ರಸಕ್ತ ಸಾಲಿನಲ್ಲಿ ನಿವ್ವಳ ತೆರಿಗೆ ಸ್ವೀಕೃತಿಗಳು ಆಯವ್ಯಯ ಅಂದಾಜುಗಳಿಗಿಂತಲೂ ₹2,691 ಕೋಟಿಗಳಷ್ಟು ಹೆಚ್ಚಿದೆ. ಆಯವ್ಯಯದ ಅಂದಾಜುಗಳಿಗೆ ಪ್ರತಿಯಾಗಿ ವಾಸ್ತವಗಳ ವ್ಯತ್ಯಾಸವಿರುವ ಪ್ರಮುಖ ಬಾಬುಗಳು ಈ ಕೆಳಕಂಡಂತೆ ಇವೆ.

(₹ ಕೋಟಿಗಳಲ್ಲಿ)


ಆಯವ್ಯಯ ಅಂದಾಜುಗಳಿಗಿಂತ ಕಡಿಮೆ ಇರುವ ವಾಸ್ತವಗಳು		ಆಯವ್ಯಯ ಅಂದಾಜಿಗಿಂತ ಹೆಚ್ಚಳವಿರುವ ವಾಸ್ತವಗಳು	
ನಿಗಮ ತೆರಿಗೆ	62	ರಾಜ್ಯ ಅಬಕಾರಿ	860
		ವಾಹನ ತೆರಿಗೆಗಳು	500
		ಸರಕು ಮತ್ತು ಸೇವೆಗಳ ಮೇಲಣ ಇತರೆ ತೆರಿಗೆ ಮತ್ತು ಸುಂಕ	405
		ನಿಗಮ ತೆರಿಗೆ ಹೊರತಾಗಿ ವರಮಾನದ ಮೇಲಿನ ತೆರಿಗೆಗಳು	284
		ಸೀಮಾ ಸುಂಕ	198
		ಸರಕು ಮತ್ತು ಪ್ರಯಾಣಿಕರ ಮೇಲಿನ ತೆರಿಗೆಗಳು	166
		ವಿದ್ಯುಚ್ಚಕ್ತಿ ಮೇಲಣ ತೆರಿಗೆ ಮತ್ತು ಶುಲ್ಕ	155

### 2.3 ಸ್ವೀಕೃತಿಗಳ ಪ್ರವೃತ್ತಿ


(₹ ಕೋಟಿಗಳಲ್ಲಿ)

ವರ್ಷ	ತೆರಿಗೆ ರಾಜಸ್ವ	ತೆರಿಗೆಯೇತರ ರಾಜಸ್ವ	ಸಹಾಯಾನುದಾನಗಳು ಮತ್ತು ವಂತಿಗಳು	ಒಟ್ಟು ರಾಜಸ್ವ ಸ್ವೀಕೃತಿ	ರಾಜಕೀಯ	ರಾಜಕೀಯ ದ ಮೇಲೆ ಒಟ್ಟು ರಾಜಸ್ವ ಸ್ವೀಕೃತಿಗಳ ಶತಾಂಶ
2006-07	28,675	4,099	4,813	37,587	227,831	16.50
2007-08	32,766	3,358	5,027	41,151	270,843	15.19
2008-09	34,799	3,159	5,332	43,290	303,058	14.28
2009-10	37,939	3,334	7,883	49,156	335,747	14.64
2010-11	47,979	3,358	6,869	58,206	380,872	15.28

ಆಕರ : ಕರ್ನಾಟಕ ಸರ್ಕಾರವು ಫೆಬ್ರವರಿ 2011ರಲ್ಲಿ, ರಾಜ್ಯ ವಿಧಾನ ಮಂಡಲದಲ್ಲಿ ಮಂಡಿಸಿದ, ಮಧ್ಯಂತರ ವಿಸ್ತೀಯ ಯೋಜನೆ 2011-15








### 2.3.1 ತೆರಿಗೆ ರಾಜಸ್ವದ ಭಾಗಗಳು

(₹ ಕೋಟಿಗಳಲ್ಲಿ)

ತೆರಿಗೆ ರಾಜಸ್ವ	2006-07	2007-08	2008-09	2009-10	2010-11
ವರಮಾನ ಮತ್ತು ವೆಚ್ಚದ ಮೇಲಿನ ತೆರಿಗೆಗಳು	3,089	4,050	4,367	5,252	6,238
ಆಸ್ತಿ ಮತ್ತು ಬಂಡವಾಳ ವಹಿವಾಟಿನ ಮೇಲಿನ ತೆರಿಗೆಗಳು	3,317	3,556	3,184	2,763	3,716
ಸರಕುಗಳು ಮತ್ತು ಸೇವೆಗಳ ಮೇಲಿನ ತೆರಿಗೆಗಳು	22,269	25,160	27,248	29,924	38,025
<b>ಒಟ್ಟು ರಾಜಸ್ವ ತೆರಿಗೆ</b>	<b>28,675</b>	<b>32,766</b>	<b>34,799</b>	<b>37,939</b>	<b>47,979</b>



## 2.4 ರಾಜ್ಯದ ಸ್ವಂತ ತೆರಿಗೆಯ ಸಂಗ್ರಹದ ನಿರ್ವಹಣೆ

(₹ ಕೋಟಿಗಳಲ್ಲಿ)

ವರ್ಷ	ತೆರಿಗೆ ರಾಜಸ್ವ	ಕೇಂದ್ರ ತೆರಿಗೆಗಳು ಮತ್ತು ಸುಂಕಗಳಲ್ಲಿ ರಾಜ್ಯ ಪಾಲು	ರಾ.ಬ.ಆಂ.ಉ*	ರಾಜ್ಯದ ಸ್ವಂತ ತೆರಿಗೆ ರಾಜಸ್ವ	
				ಮೊತ್ತ	ರಾ.ಬ.ಆಂ.ಉ. ಶತಾಂಶ
2006-07	28,675	5,374	227,831	23,301	10.23
2007-08	32,766	6,779	270,843	25,987	9.59
2008-09	34,799	7,154	303,058	27,645	9.12
2009-10	37,939	7,360	335,747	30,579	9.11
2010-11	47,979	9,506	380,872	38,473	10.10

\* (ಆಕರ : ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯ ವಿಧಾನ ಮಂಡಲದಲ್ಲಿ ಫೆಬ್ರವರಿ 2011ರಲ್ಲಿ ಮಂಡಿಸಿದ ಮಧ್ಯಂತರ ಅವಧಿಯ ವಿತ್ತೀಯ ಯೋಜನೆ 2011-15.)

## 2.5 ತೆರಿಗೆ ಸಂಗ್ರಹದ ದಕ್ಷತೆ

### A. ಆಸ್ತಿಗಳ ಮತ್ತು ಬಂಡವಾಳ ವಹಿವಾಟಿನ ಮೇಲಿನ ತೆರಿಗೆಗಳು\*

(₹ ಕೋಟಿಗಳಲ್ಲಿ)

ವಿವರ	2006-07	2007-08	2008-09	2009-10	2010-11
ರಾಜಸ್ವ ಸಂಗ್ರಹ	3,315	3,554	3,182	2,756	3,708
ಸಂಗ್ರಹದ ಮೇಲಿನ ವೆಚ್ಚ	138	172	165	196	215
ತೆರಿಗೆ ಸಂಗ್ರಹದ ದಕ್ಷತೆ	4.16%	4.84%	5.19%	7.11%	5.80%

\*ಆಸ್ತಿ ಮತ್ತು ಬಂಡವಾಳ ವಹಿವಾಟಿನ ಮೇಲಿನ ತೆರಿಗೆಯಲ್ಲಿ, ರಾಜ್ಯದ ತೆರಿಗೆಯ ಭಾಗವಲ್ಲದ ಐಶ್ವರ್ಯದ ಮೇಲಿನ ತೆರಿಗೆಯನ್ನು ಹೊರತು ಪಡಿಸಿದೆ.

### B. ವಸ್ತು ಮತ್ತು ಸೇವಾ ತೆರಿಗೆ

(₹ ಕೋಟಿಗಳಲ್ಲಿ)

ವಿವರ	2006-07	2007-08	2008-09	2009-10	2010-11
ರಾಜಸ್ವ ಸಂಗ್ರಹ	22,269	25,160	27,248	29,924	38,025
ಸಂಗ್ರಹದ ಮೇಲಿನ ವೆಚ್ಚ	141	157	182	190	211
ತೆರಿಗೆ ಸಂಗ್ರಹದ ದಕ್ಷತೆ	0.63%	0.62%	0.67%	0.63%	0.55%

## 2.6 ಕೇಂದ್ರ ತೆರಿಗೆ ಮತ್ತು ಸುಂಕಗಳಲ್ಲಿ ರಾಜ್ಯ ಪಾಲಿನ ಪ್ರವೃತ್ತಿ

(₹ ಕೋಟಿಗಳಲ್ಲಿ)

ಪ್ರಧಾನ ಶೀರ್ಷಿಕೆ ವಿವರ	2006-07	2007-08	2008-09	2009-10	2010-11
ನಿಗಮ ತೆರಿಗೆ	1,677	2,152	2,346	3,029	3,716
ನಿಗಮ ತೆರಿಗೆ ಹೊರತಾದ ವರಮಾನದ ಮೇಲಿನ ತೆರಿಗೆ	1,018	1,444	1,473	1,687	1,963
ಐಶ್ವರ್ಯ ತೆರಿಗೆ	2	2	2	7	8
ಸೀಮಾ ಸುಂಕ	1,048	1,281	1,367	1,030	1,662
ಕೇಂದ್ರ ಅಬಕಾರಿ ಸುಂಕ	1,113	1,223	1,193	830	1,209
ಸೇವಾ ತೆರಿಗೆ	516	677	773	777	948
ಸುಂಕಗಳ ಮತ್ತು ಸೇವೆಗಳ ಮೇಲಿನ ಸುಂಕ ಮತ್ತು ಇತರ ತೆರಿಗೆಗಳು	*	*	*	*	*
<b>ರಾಜ್ಯ ಪಾಲಿನ ಕೇಂದ್ರ ತೆರಿಗೆ ಮತ್ತು ಸುಂಕಗಳು</b>	<b>5,374</b>	<b>6,779</b>	<b>7,154</b>	<b>7,360</b>	<b>9,506</b>
<b>ಒಟ್ಟು ತೆರಿಗೆ ರಾಜಸ್ವ</b>	<b>28,675</b>	<b>32,766</b>	<b>34,799</b>	<b>37,939</b>	<b>47,979</b>
<b>ತೆರಿಗೆ ರಾಜಸ್ವಕ್ಕೆ ಕೇಂದ್ರ ತೆರಿಗೆ ಮತ್ತು ಸುಂಕಗಳ ಶತಾಂಶ</b>	<b>18.74</b>	<b>20.69</b>	<b>20.56</b>	<b>19.40</b>	<b>19.81</b>

\*ಒಂದು ಕೋಟಿಗಿಂತಲೂ ಕಡಿಮೆ ಮೊತ್ತಗಳನ್ನು ಮತ್ತು ಶೀರ್ಷಿಕೆಯಡಿ ಸ್ವೀಕೃತಿಯಾದ ಮೊತ್ತಕ್ಕಿಂತ ಸಂಗ್ರಹದ ವೆಚ್ಚ ಅಧಿಕವಾಗಿರುವುದರಿಂದ ಋಣಾತ್ಮಕ ಅಂಕಿಯಾಗಿ ಸೂಚಿತವಾಗಿರುವ ಮೊತ್ತಗಳನ್ನು (ಭಾರತ ಸರ್ಕಾರದ ವಿತ್ತ ಸಚಿವಾಲಯದ ಮಂಜೂರಾತಿ ಆದೇಶದಲ್ಲಿ ಸೂಚಿಸಿರುವಂತೆ) ತೋರುತ್ತದೆ.


## 2.7 ಸಹಾಯಾನುದಾನ ಮತ್ತು ವಂತಿಗಳೆಗಳು

ಸಹಾಯಾನುದಾನ ಮತ್ತು ವಂತಿಗಳೆಗಳು ಕೇಂದ್ರ ಸರ್ಕಾರದಿಂದ ಬಂದ ಸಹಾಯವನ್ನು ಸೂಚಿಸುತ್ತದೆ. ಮತ್ತು ಇದು ಯೋಜನಾ ಅಯೋಗ ಅನುಮೋದಿಸಿದ ರಾಜ್ಯ ಯೋಜನಾ ಕಾರ್ಯಕ್ರಮಗಳು, ಕೇಂದ್ರ ಯೋಜನೆಗಳು ಕೇಂದ್ರ ಪುರಸ್ಕೃತ ಯೋಜನೆಗಳನ್ನು ಮತ್ತು ಹಣಕಾಸು ಆಯೋಗ ಶಿಫಾರಸ್ಸು ಮಾಡಿದ ರಾಜ್ಯ ಯೋಜನೆತರ ಕಾರ್ಯಕ್ರಮಗಳನ್ನು ಒಳಗೊಂಡಿದೆ. ಕಳೆದ ಐದು ವರ್ಷಗಳಲ್ಲಿ ಸಹಾಯಾನುದಾನ ಮತ್ತು ವಂತಿಗಳೆಯಡಿಯಲ್ಲಿನ ಒಟ್ಟು ಸ್ವೀಕೃತಿಗಳ ವಿವರಗಳನ್ನು ಕೆಳಗೆ ನೀಡಲಾಗಿದೆ.

(₹ ಕೋಟಿಗಳಲ್ಲಿ)

ಸಹಾಯಾನುದಾನ ಮತ್ತು ವಂತಿಗಳೆಗಳ ಭಾಗಗಳು	2006-07	2007-08	2008-09	2009-10	2010-11
ಯೋಜನೆತರ ಅನುದಾನಗಳು	2,224	1,531	1,694	3,429	2,257
ರಾಜ್ಯ ಯೋಜನೆಗಳಿಗೆ ಅನುದಾನಗಳು	1,284	1,916	2,020	2,973	2,839
ಕೇಂದ್ರ ಯೋಜನೆಗಳಿಗೆ ಅನುದಾನಗಳು	43	71	94	61	145
ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಅನುದಾನಗಳು	1,262	1,509	1,524	1,420	1,628
<b>ಒಟ್ಟು</b>	<b>4,813</b>	<b>5,027</b>	<b>5,332</b>	<b>7,883</b>	<b>6,869</b>

(₹ ಕೋಟಿಗಳಲ್ಲಿ)



ಒಟ್ಟು ಸಹಾಯಾನುದಾನ ಮತ್ತು ವಂತಿಗಳಲ್ಲಿ ಯೋಜನೇತರ ಅನುದಾನದ ಪಾಲು 2009-10 ರಲ್ಲಿದ್ದ ಶೇಕಡ 43ರಿಂದ 2010-11ರಲ್ಲಿ ಶೇಕಡ 33ಕ್ಕೆ ಇಳಿದಿದ್ದರೆ, ರಾಜ್ಯ ಯೋಜನಾ ಕಾರ್ಯಕ್ರಮಗಳ ಅನುದಾನದ ಪಾಲು 2009-10ರಲ್ಲಿದ್ದ ಶೇಕಡ 38 ರಿಂದ 2010-11ರಲ್ಲಿ ಶೇಕಡ 41ಕ್ಕೆ ಹೆಚ್ಚಿತ್ತು. ಯೋಜನಾ ಕಾರ್ಯಕ್ರಮಗಳಿಗೆ ಕೇಂದ್ರದ ಪಾಲು ಆಯವ್ಯಯದ ಅಂದಾಜಿನ ₹4,267 ಕೋಟಿಗಳಿಗೆ ಪ್ರತಿಯಾಗಿ ವಾಸ್ತವವಾಗಿ ₹4,612 ಕೋಟಿಗಳ ಅನುದಾನವನ್ನು ಪಡೆಯಲಾಗಿದೆ. (ಆಯವ್ಯಯ ಅಂದಾಜಿನ ಶೇಕಡ 108)

## 2.8 ಸಾರ್ವಜನಿಕ ಋಣ

ಕಳೆದ ಐದು ವರ್ಷಗಳಲ್ಲಿ ಸಾರ್ವಜನಿಕ ಋಣದಡಿ ಸ್ವೀಕೃತಿಗಳ ಪ್ರವೃತ್ತಿಯನ್ನು ಕೆಳಗೆ ಸೂಚಿಸಲಾಗಿದೆ.

(₹ ಕೋಟಿಗಳಲ್ಲಿ)

ವಿವರ	2006-07	2007-08	2008-09	2009-10	2010-11
ರಾಜ್ಯದ ಆಂತರಿಕ ಋಣ	2,891	1,551	7,996	7,310	5,210
ಕೇಂದ್ರ ಸರ್ಕಾರದಿಂದ ಪಡೆದ ಸಾಲ ಮತ್ತು ಮುಂಗಡಗಳು	655	806	596	681	1,504
ಒಟ್ಟು ಸಾರ್ವಜನಿಕ ಋಣ	3,546	2,357	8,592	7,991	6,714

2010-11ರಲ್ಲಿ, 2020ರಲ್ಲಿ ವಿಮೋಚನೆಯಾಗುವ ಶೇಕಡ 8.42 ಮತ್ತು ಶೇಕಡ 8.43ರ ಬಡ್ಡಿ ದರದ ₹ 2,000 ಕೋಟಿಯ ಸಮ ಬೆಲೆಯ ಎರಡು ಮಾರುಕಟ್ಟೆ ಸಾಲಗಳನ್ನು ಪಡೆಯಲಾಗಿದೆ.

2010-11ರಲ್ಲಿ ರಾಜ್ಯ ಸರ್ಕಾರದ ₹ 5,210 ಕೋಟಿಯ ಸಾರ್ವಜನಿಕ ಋಣ ಮತ್ತು ಈ ಅವಧಿಯಲ್ಲಿ ಪಡೆದ ₹1,504 ಕೋಟಿಗಳ ಕೇಂದ್ರ ಸಾಲದ ಭಾಗಕ್ಕೆ ಪ್ರತಿಯಾಗಿ ಬಂಡವಾಳ ವೆಚ್ಚವು ₹15,093 ಕೋಟಿಯಷ್ಟಿತ್ತು. (ಇದರಲ್ಲಿ ₹ 2,807 ಕೋಟಿ ಮೊತ್ತದ ಸಾರ್ವಜನಿಕ ಋಣದ ಮರುಪಾವತಿ ಸೇರಿಲ್ಲ.)

ಸಾರ್ವಜನಿಕ ಋಣ : ಇದು ರಾಜ್ಯ ಸರ್ಕಾರವು ರಾಜ್ಯದ ಸಂಚಿತ ನಿಧಿಯ ಖಾತೆಯ ಮೇಲೆ ಪಡೆದ ಆಂತರಿಕ ಋಣ ಮತ್ತು ಕೇಂದ್ರ ಸರ್ಕಾರದಿಂದ ಪಡೆದ ಸಾಲ ಮತ್ತು ಮುಂಗಡಗಳನ್ನು ಒಳಗೊಂಡಿದೆ.

## ಅಧ್ಯಾಯ-3

### ವೆಚ್ಚಗಳು

#### 3.1 ಪೀಠಿಕೆ

ವೆಚ್ಚಗಳನ್ನು ರಾಜಸ್ವ ವೆಚ್ಚ ಮತ್ತು ಬಂಡವಾಳ ವೆಚ್ಚ ಎಂದು ವರ್ಗೀಕರಿಸಲಾಗಿದೆ. ರಾಜಸ್ವ ವೆಚ್ಚವನ್ನು ರಾಜ್ಯ ಸರ್ಕಾರದ ಇಲಾಖೆಗಳ ದಿನನಿತ್ಯದ ನಿರ್ವಹಣೆಗೆ ಮಾಡಲಾಗುತ್ತದೆ. ಬಂಡವಾಳ ವೆಚ್ಚವನ್ನು ಶಾಶ್ವತ ಆಸ್ತಿ ನಿರ್ಮಾಣ ಅಥವಾ ಅಂತಹ ಆಸ್ತಿಗಳ ಬಳಕೆಯನ್ನು ಹೆಚ್ಚಿಸಲು ಅಥವಾ ಶಾಶ್ವತ ಜವಾಬ್ದಾರಿಗಳನ್ನು ಕಡಿಮೆಯಾಗಿಸಲು ಮಾಡಲಾಗುತ್ತದೆ. ವೆಚ್ಚವನ್ನು ಯೋಜನೆ ಮತ್ತು ಯೋಜನೇತರ ಎಂದೂ ವರ್ಗೀಕರಿಸಲಾಗಿದೆ.

ಸಾಮಾನ್ಯ ಸೇವೆಗಳು	ನ್ಯಾಯಾಂಗ, ಪೊಲೀಸ್, ಬಂದೀಖಾನೆ, ಲೋಕೋಪಯೋಗಿ, ನಿವೃತ್ತಿ ವೇತನ ಮುಂತಾದವುಗಳು ಸೇರಿವೆ.
ಸಾಮಾಜಿಕ ಸೇವೆಗಳು	ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ನೀರು ಸರಬರಾಜು, ಪ.ಜಾ/ಪ.ವರ್ಗಗಳ ಕಲ್ಯಾಣ ಮುಂತಾದವುಗಳನ್ನು ಒಳಗೊಂಡಿದೆ.
ಆರ್ಥಿಕ ಸೇವೆಗಳು	ಕೃಷಿ, ಗ್ರಾಮೀಣ ಅಭಿವೃದ್ಧಿ, ನೀರಾವರಿ, ಸಹಕಾರ, ಇಂಧನ ಕೈಗಾರಿಕೆಗಳು, ಸಾರಿಗೆ ಮುಂತಾದವುಗಳನ್ನು ಒಳಗೊಂಡಿದೆ.

#### 3.2 ರಾಜಸ್ವ ವೆಚ್ಚ

2010-11ನೇ ಸಾಲಿನ ₹ 54,034 ಕೋಟಿಗಳ ರಾಜಸ್ವ ವೆಚ್ಚವು ಆಯವ್ಯಯ ಅಂದಾಜಿಗಿಂತಲೂ ₹ 896 ಕೋಟಿಗಳಷ್ಟು ಹೆಚ್ಚಾಗಿದೆ. ಈ ಹೆಚ್ಚಳವು ಯೋಜನಾ ವೆಚ್ಚದಲ್ಲಿ ₹48 ಕೋಟಿಗಳು ಮತ್ತು ಯೋಜನೇತರ ವೆಚ್ಚದಲ್ಲಿ ₹ 848 ಕೋಟಿಗಳ ಹೆಚ್ಚಳದಿಂದ ಉಂಟಾಗಿದೆ. ಕಳೆದ ಐದು ವರ್ಷಗಳಲ್ಲಿ ಆಯವ್ಯಯ ಅಂದಾಜಿಗೆ ಪ್ರತಿಯಾಗಿ ರಾಜಸ್ವ ವೆಚ್ಚದ ಪ್ರವೃತ್ತಿಯನ್ನು ಕೆಳಗೆ ನೀಡಲಾಗಿದೆ.

(₹ ಕೋಟಿಗಳಲ್ಲಿ)

ವಿವರ	2006-07	2007-08	2008-09	2009-10	2010-11
ಆಯವ್ಯಯ ಅಂದಾಜುಗಳು	34,341	39,135	45,713	47,238	53,138
ವಾಸ್ತವ ವೆಚ್ಚ	33,435	37,375	41,659	47,537	54,034
ಅಂತರ	906	1,760	4,054	(-) 299	(-) 896
ಆಯವ್ಯಯಕ್ಕೆ ಅಂತರ	3%	4%	9%	(-) 1%	(-) 2%

### 3.2.1 ರಾಜಸ್ವ ವೆಚ್ಚದ ವಿಭಾಗವಾರು ಹಂಚಿಕೆ - 2010-11

(₹ ಕೋಟಿಗಳಲ್ಲಿ)

ಭಾಗಗಳು	ಮೊತ್ತ	ಶತಾಂಶ
<b>A. ಸಾಮಾನ್ಯ ಸೇವೆಗಳು (*)</b>	<b>14,055</b>	<b>26.01*</b>
a. ರಾಜ್ಯದ ಅಂಗಗಳು	588	1.09
b. ವಿತ್ತೀಯ ಸೇವೆಗಳು	545	1.00
(i) ವರಮಾನದ ಮೇಲಿನ ತೆರಿಗೆಗಳ ಸಂಗ್ರಹ	5	...
(ii) ಆಸ್ತಿ ಮತ್ತು ಬಂಡವಾಳ ವಹಿವಾಟಿನ ಮೇಲಿನ ತೆರಿಗೆ ಸಂಗ್ರಹ	228	...
(iii) ಸರಕುಗಳ ಮತ್ತು ಸೇವೆಗಳ ಮೇಲಿನ ತೆರಿಗೆ ಸಂಗ್ರಹ	307	...
(iv) ಇತರ ವಿತ್ತೀಯ ಸೇವೆಗಳು	5	...
c. ಬಡ್ಡಿಪಾವತಿ ಮತ್ತು ಋಣ ಸೇವೆ	5,641	10.44
d. ಆಡಳಿತ ಸೇವೆಗಳು	3,186	5.90
e. ನಿವೃತ್ತಿ ವೇತನ ಮತ್ತು ಇತರ ಸಾಮಾನ್ಯ ಸೇವೆಗಳು	4,095	7.58
<b>B. ಸಾಮಾಜಿಕ ಸೇವೆಗಳು</b>	<b>22,108</b>	<b>40.92</b>
<b>C. ಆರ್ಥಿಕ ಸೇವೆಗಳು</b>	<b>14,892</b>	<b>27.56</b>
<b>D. ಸಹಾಯಾನುದಾನ ಮತ್ತು ವಂತಿಗಳೆಗಳು</b>	<b>2,979</b>	<b>5.51</b>
<b>ಒಟ್ಟು ವೆಚ್ಚ (ರಾಜಸ್ವ ಲೆಕ್ಕ)</b>	<b>54,034</b>	<b>100.00</b>

(\*) ರಾಜಸ್ವ ವೆಚ್ಚದ ಉಪವಿಭಾಗಗಳ ಶತಾಂಶವು ಒಟ್ಟು ರಾಜಸ್ವ ವೆಚ್ಚಕ್ಕೆ ಸಂಬಂಧಿಸಿದೆ.


### 3.2.2 ರಾಜಸ್ವ ವೆಚ್ಚದ ಪ್ರವೃತ್ತಿ

(₹ ಕೋಟಿಗಳಲ್ಲಿ)

ವರ್ಷ	ಸಾಮಾನ್ಯ ಸೇವೆಗಳು	ಸಾಮಾಜಿಕ ಸೇವೆಗಳು	ಆರ್ಥಿಕ ಸೇವೆಗಳು	ಸಹಾಯಾನುದಾನ ಮತ್ತು ವಂತಿಗಳೆಗಳು	ಒಟ್ಟು ರಾಜಸ್ವ ವೆಚ್ಚಗಳು	ರಾಜ್ಯದ ಒಟ್ಟು ಆಂತರಿಕ ಉತ್ಪನ್ನ	ರಾ.ಒ.ಆಂ.ಉ. ಕ್ಕೆ ಒಟ್ಟು ರಾಜಸ್ವ ವೆಚ್ಚದ ಶತಾಂಶ
2006-07	10,419	10,937	10,440	1,639	33,435	227,831	14.68
2007-08	10,872	13,124	11,453	1,926	37,375	270,843	13.80
2008-09	12,275	15,873	11,137	2,374	41,659	303,058	13.75
2009-10	12,762	19,119	13,182	2,474	47,537	335,747	14.16
2010-11	14,055	22,108	14,892	2,979	54,034	380,872	14.19

\* {ಆಕರ : ಕರ್ನಾಟಕ ಸರ್ಕಾರವು ಫೆಬ್ರವರಿ 2011ರಲ್ಲಿ ವಿಧಾನ ಮಂಡಲದಲ್ಲಿ ಮಂಡಿಸಿದ 2011-15ರ ಮಧ್ಯಂತರ ವಿತ್ತೀಯ ಯೋಜನೆ}

## ರಾಜಸ್ವ ವೆಚ್ಚದ ಪ್ರಮುಖ ಭಾಗಗಳ ಪ್ರವೃತ್ತಿ





\*ಸಾಮಾನ್ಯ ಸೇವೆಗಳಲ್ಲಿ ಪ್ರಧಾನ ಶೀರ್ಷಿಕೆ 2049- ಬಡ್ಡಿ ಪಾವತಿಗಳು ಸೇರಿಲ್ಲ.

### 3.2.3 ವೆಚ್ಚದ ಪ್ರಮುಖ ವಿಭಾಗಗಳು

ಶಿಕ್ಷಣ, ಆರೋಗ್ಯ, ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ ಕಲ್ಯಾಣ, ಕೃಷಿ, ಇಂಧನ ಮುಂತಾದ ಪ್ರಮುಖ ವಿಭಾಗಗಳಲ್ಲಿನ ವೆಚ್ಚದ ಪ್ರವೃತ್ತಿಯನ್ನು ನಕ್ಷೆಯ ಮೂಲಕ ತೋರಿಸಲಾಗಿದೆ.

(₹ ಕೋಟಿಗಳಲ್ಲಿ)

ವೆಚ್ಚದ ವಿಭಾಗಗಳು	2006-07	2007-08	2008-09	2009-10	2010-11
ಬಡ್ಡಿ ಪಾವತಿಗಳು ಮತ್ತು ಋಣ ಸೇವೆಗಳು	4,236	4,506	4,532	5,213	5,641
ನಿವೃತ್ತಿ ವೇತನ ಮತ್ತು ಇತರ ಸಾಮಾನ್ಯ ಸೇವೆಗಳು	3,611	3,272	4,139	3,435	4,095
ಆಡಳಿತ ಸೇವೆಗಳು	1,929	2,316	2,705	3,079	3,186
ಶಿಕ್ಷಣ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ	5,703	6,811	8,492	8,576	10,790
ಆರೋಗ್ಯ ಮತ್ತು ಕುಟುಂಬ ಕಲ್ಯಾಣ	1,207	1,478	1,773	1,927	2,360
ನೀರು ಸರಬರಾಜು, ನೈರ್ಮಲ್ಯ ವಸತಿ ಮತ್ತು ನಗರಾಭಿವೃದ್ಧಿ	1,206	1,493	1,384	1,558	2,002
ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗ ಮತ್ತು ಇತರ ಹಿಂದುಳಿದ ವರ್ಗಗಳ ಕಲ್ಯಾಣ	926	1,234	1,319	1,703	2,504
ಸಾಮಾಜಿಕ ಕಲ್ಯಾಣ ಮತ್ತು ಪೌಷ್ಟಿಕತೆ	1,685	1,834	2,540	4,908	3,866
ಕೃಷಿ ಮತ್ತು ಸಂಬಂಧಿಸಿದ ಚಟುವಟಿಕೆಗಳು	3,141	4,518	3,338	4,258	4,777
ಗ್ರಾಮೀಣ ಅಭಿವೃದ್ಧಿ	907	959	941	1,233	1,371
ಇಂಧನ	2,402	2,308	1,952	2,353	4,460
ಸಾರಿಗೆ	1,564	1,326	1,462	1,108	1,365
ಸಾಮಾನ್ಯ ಆರ್ಥಿಕ ಸೇವೆಗಳು	1,401	1,038	2,471	2,946	1,672



### 3.3 ಬಂಡವಾಳ ವೆಚ್ಚ

2010-11ರಲ್ಲಿ ರಾ.ಬ.ಆಂ. ಉ.ದ ಶೇಕಡ 3.9ರಷ್ಟಿದ್ದ ಬಂಡವಾಳ ವೆಚ್ಚಗಳು ಆಯವ್ಯಯ ಅಂದಾಜಿಗಿಂತ ₹ 1,981 ಕೋಟಿಗಳಷ್ಟು ಹೆಚ್ಚಾಗಿದ್ದು ಇದು ಯೋಜನಾ ವೆಚ್ಚದಲ್ಲಿ ₹ 2,360 ಕೋಟಿಗಳ ಹೆಚ್ಚಳ ಮತ್ತು ಯೋಜನೇತರ ವೆಚ್ಚದಲ್ಲಿನ ₹ 379 ಕೋಟಿಗಳ ಇಳಿಕೆಯಿಂದ ಉಂಟಾಗಿದೆ.

#### 3.3.1 ಬಂಡವಾಳ ವೆಚ್ಚದ ವಿಭಾಗವಾರು ವಿತರಣೆ :

2010-11 ರಲ್ಲಿ ಸರ್ಕಾರವು ಕೆಳಗಿನ ವಿಭಾಗಗಳಲ್ಲಿ ವಿವಿಧ ಯೋಜನೆಗಳ ಮೇಲೆ ₹ 15,093 ಕೋಟಿಗಳನ್ನು ವೆಚ್ಚಮಾಡಿದೆ. ಒಟ್ಟು ಬಂಡವಾಳ ವೆಚ್ಚದಲ್ಲಿ ವಿಭಾಗವಾರು ವೆಚ್ಚದ ಶತಾಂಶವನ್ನು ಕೆಳಗೆ ನೀಡಲಾಗಿದೆ.

(₹ ಕೋಟಿಗಳಲ್ಲಿ)

ಕ್ರ. ಸಂ.	ವಿಭಾಗ	ಮೊತ್ತ	ಶತಾಂಶ
1.	ಸಾಮಾನ್ಯ ಸೇವೆಗಳು : ಪೋಲಿಸ್, ಭೂಕಂದಾಯ ಇತ್ಯಾದಿ	465	3.08
2.	ಸಾಮಾಜಿಕ ಸೇವೆಗಳು: ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನೀರು ಸರಬರಾಜು, ಪ.ಜಾ/ಪ.ವ ಕಲ್ಯಾಣ ಇತ್ಯಾದಿ	2,617	17.34
3.	ಆರ್ಥಿಕ ಸೇವೆಗಳು : ಕೃಷಿ, ಗ್ರಾಮೀಣ ಅಭಿವೃದ್ಧಿ, ನೀರಾವರಿ, ಸಹಕಾರ, ಸಾರಿಗೆ, ಇಂಧನ, ವಾಣಿಜ್ಯ ಇತ್ಯಾದಿ	10,273	68.06
4.	ಸಾಲ ಮತ್ತು ಮುಂಗಡಗಳ ವಿತರಣೆ	1,738	11.52
ಒಟ್ಟು ಬಂಡವಾಳ ವೆಚ್ಚ (ರಾಜಸ್ವ ಲೆಕ್ಕದ ಹೊರಗೆ)		15,093	100.00




### 3.3.2 ಬಂಡವಾಳ ವೆಚ್ಚದ ಪ್ರವೃತ್ತಿ:

(₹ ಕೋಟಿಗಳಲ್ಲಿ)

ಕ್ರ. ಸಂ.	ವಿಭಾಗ	2006-07	2007-08	2008-09	2009-10	2010-11
1.	ಸಾಮಾನ್ಯ ಸೇವೆಗಳು	321	339	475	490	465
2.	ಸಾಮಾಜಿಕ ಸೇವೆಗಳು	1,293	2,148	2,555	2,651	2,617
3.	ಆರ್ಥಿಕ ಸೇವೆಗಳು	6,929	6,162	6,840	8,996	10,273
4.	ಸಾಲ ಮತ್ತು ಮುಂಗಡಗಳು	357	757	731	982	1,738
	ಒಟ್ಟು	8,900	9,406	10,601	13,119	15,093

(₹ ಕೋಟಿಗಳಲ್ಲಿ)




## ಅಧ್ಯಾಯ-4

### ಯೋಜನೆ ಮತ್ತು ಯೋಜನೇತರ ವೆಚ್ಚ

#### 4.1 ವೆಚ್ಚದ ಹಂಚಿಕೆ (2010-11)

2010-11ರಲ್ಲಿ ಯೋಜನೆ ಮತ್ತು ಯೋಜನೇತರ ವೆಚ್ಚದಡಿ ₹ 69,127 ಕೋಟಿಗಳನ್ನು ಖರ್ಚುಮಾಡಿದ್ದು ಇದು ರಾ.ಬ.ಆಂ.ಉ.ದ ಶೇಕಡ 18.15ರಷ್ಟಿದೆ. ಕೆಳಗಿನ ಪೈ ನಕ್ಷೆಯಲ್ಲಿ ಒಟ್ಟು ವೆಚ್ಚದಲ್ಲಿನ ಯೋಜನೆ ಮತ್ತು ಯೋಜನೇತರ ವೆಚ್ಚದ ಶತಾಂಶವನ್ನು ಸೂಚಿಸಲಾಗಿದೆ.



#### 4.2 ಯೋಜನಾ ವೆಚ್ಚ


2010-11ರಲ್ಲಿ ಸರ್ಕಾರವು ಯೋಜನಾ ಕಾರ್ಯಕ್ರಮಗಳಿಗೆ ₹ 29,506 ಕೋಟಿಗಳನ್ನು ವೆಚ್ಚಮಾಡಿದ್ದು ಇದು ಒಟ್ಟು ವೆಚ್ಚದ ಶೇಕಡ 42.68ರಷ್ಟಿದೆ. ಈ ವೆಚ್ಚವು ಕೇಂದ್ರ ಪುರಸ್ಕೃತ ಯೋಜನೆಯಲ್ಲಿನ ರಾಜ್ಯದ ಪಾಲು (₹ 296 ಕೋಟಿ) ಸೇರಿದಂತೆ ರಾಜ್ಯ ಯೋಜನಾ ವೆಚ್ಚ (₹ 28,029 ಕೋಟಿಗಳು) ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿನ ಕೇಂದ್ರ ಪಾಲು ಮತ್ತು ಕೇಂದ್ರ ಯೋಜನಾ ಕಾರ್ಯಕ್ರಮಗಳ ಮೇಲಿನ ₹ 1,477 ಕೋಟಿಗಳ ವೆಚ್ಚವನ್ನು ಒಳಗೊಂಡಿದೆ. ಒಟ್ಟು ವೆಚ್ಚಕ್ಕೆ ಮತ್ತು ರಾ.ಬ.ಆಂ.ಉ. ಕ್ಕೆ ಯೋಜನಾ ವೆಚ್ಚ ಶೇಕಡಾವಾರನ್ನು ಸೂಚಿಸುವ ನಕ್ಷೆಯನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ.

(₹ ಕೋಟಿಗಳಲ್ಲಿ)

ವಿವರ	2006-07	2007-08	2008-09	2009-10	2010-11
ಒಟ್ಟು ವೆಚ್ಚ	42,335	46,781	52,260	60,656	69,127
ಯೋಜನಾ ವೆಚ್ಚ	16,569	16,263	19,889	24,337	29,506
ಒಟ್ಟು ವೆಚ್ಚದ ಶತಾಂಶವಾಗಿ ಯೋಜನಾ ವೆಚ್ಚ	39.14	34.76	38.06	40.12	42.68
ರಾ.ಬ.ಆಂ.ಉ.	227,831	270,843	303,058	335,747	380,872
ರಾ.ಬ.ಆಂ.ಉ.ದ ಶತಾಂಶವಾಗಿ ಯೋಜನಾ ವೆಚ್ಚ	7.27	6.00	6.56	7.25	7.75

ಪ್ರತಿ ವರ್ಷವೂ ವಿವಿಧ ಯೋಜನಾ ಕಾರ್ಯಕ್ರಮಗಳಿಗೆ ಹಂಚಿಕೆಯನ್ನು ಯೋಜನಾ ಆಯೋಗದ ಸಮಾಲೋಚನೆಯ ಮೇರೆಗೆ ನಿರ್ಧರಿಸಲಾಗುತ್ತದೆ.

**ಒಟ್ಟು ವೆಚ್ಚ ಮತ್ತು ರಾ.ಬ.ಆಂ.ಉ.ದ ಭಾಗವಾಗಿ ಯೋಜನಾ ವೆಚ್ಚ**



**4.2.1 ಬಂಡವಾಳ ಲೆಕ್ಕದಡಿ ಯೋಜನಾ ವೆಚ್ಚ**

ಕಳೆದ ವರ್ಷಗಳಲ್ಲಿ ಒಟ್ಟು ಬಂಡವಾಳ ವೆಚ್ಚದ ಶತಾಂಶವಾಗಿ ಬಂಡವಾಳ ವೆಚ್ಚ (ಯೋಜನೆ)ದ ಪ್ರವೃತ್ತಿಯನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ.

(₹ ಕೋಟಿಗಳಲ್ಲಿ)

ವಿವರ	2006-07	2007-08	2008-09	2009-10	2010-11
ಒಟ್ಟು ಬಂಡವಾಳ ವೆಚ್ಚ*	8,900	9,406	10,601	13,119	15,093
ಬಂಡವಾಳ ವೆಚ್ಚ*	8,717	7,950	9,359	12,034	14,318
ಒಟ್ಟು ವೆಚ್ಚದಲ್ಲಿ ಯೋಜನೆ ಬಂಡವಾಳ ವೆಚ್ಚ(ಯೋಜನೆ)ದ ಶತಾಂಶ*	97.94	84.53	88.28	91.73	94.87

\*ಬಂಡವಾಳ ವೆಚ್ಚವು ಬಂಡವಾಳ ವ್ಯಯ ಮತ್ತು ಸಾಲ ಮತ್ತು ಮುಂಗಡಗಳ ವಿತರಣೆಯನ್ನು ಒಳಗೊಂಡಿದೆ.


**4.3 ಯೋಜನೇತರ ವೆಚ್ಚ**

2010-11ರಲ್ಲಿ ಒಟ್ಟು ವೆಚ್ಚದ ಶೇಕಡ 57ರಷ್ಟಿರುವ ಯೋಜನೇತರ ವೆಚ್ಚವು ₹ 39,621 ಕೋಟಿಯಷ್ಟಿತ್ತು (ರಾಜಸ್ವದಡಿ ₹ 38,846 ಕೋಟಿ ಮತ್ತು ಬಂಡವಾಳದಡಿ ₹ 775 ಕೋಟಿ). ಒಟ್ಟು ವೆಚ್ಚ ಮತ್ತು ರಾ.ಬ.ಆಂ.ಉ.ದಲ್ಲಿ ಯೋಜನೇತರ ವೆಚ್ಚದ ಶತಾಂಶವನ್ನು ನಕ್ಷೆಯ ರೂಪದಲ್ಲಿ ಕೆಳಗಿನ ಕೋಷ್ಟಕದಲ್ಲಿ ತೋರಿಸಲಾಗಿದೆ.

(₹ ಕೋಟಿಗಳಲ್ಲಿ)

ವಿವರ	2006-07	2007-08	2008-09	2009-10	2010-11
ಒಟ್ಟು ವೆಚ್ಚ	42,335	46,781	52,260	60,656	69,127
ಯೋಜನೇತರ ವೆಚ್ಚ	25,766	30,518	32,371	36,318	39,621
ಒಟ್ಟು ಶತಾಂಶ ವೆಚ್ಚ	60.86	65.24	61.94	59.88	57.32
ರಾ.ಬ.ಆಂ.ಉ.	227,831	270,843	303,058	335,747	380,872
ಶತಾಂಶ ರಾ.ಬ.ಆಂ.ಉ.	11.31	11.27	10.68	10.82	10.40

**ಒಟ್ಟು ವೆಚ್ಚ ಮತ್ತು ರಾ.ಬ.ಆಂ.ಉ.ದ ಭಾಗವಾಗಿ ಯೋಜನೇತರ ವೆಚ್ಚ**



#### 4.4 ಬದ್ಧ ವೆಚ್ಚಗಳು

ಸರ್ಕಾರವು ಕರ್ನಾಟಕ ಹಣಕಾಸು ಜವಾಬ್ದಾರಿ ಅಧಿನಿಯಮ 2002ರ ಪರಿಚ್ಛೇದ 3ರ ಅನ್ವಯ ಮಧ್ಯಂತರ ವಿತ್ತೀಯ ಯೋಜನೆ 2011-15ನ್ನು ವಿಧಾನ ಮಂಡಲದಲ್ಲಿ ಮಂಡಿಸಿತ್ತು. ಇದರ ಅಧ್ಯಾಯ 5ರ 92ನೇ ಕಂಡಿಕೆಯಲ್ಲಿ ಬದ್ಧ ವೆಚ್ಚಗಳ ಕೆಲವು ಭಾಗಗಳನ್ನು ಪಟ್ಟಿಮಾಡಿತ್ತು. ಇದರ ವಿವರಗಳನ್ನು ಕೆಳಗೆ ನೀಡಲಾಗಿದೆ.

(₹ ಕೋಟಿಗಳಲ್ಲಿ)

ಭಾಗಗಳು	2006-07	2007-08	2008-09	2009-10	2010-11
ಬದ್ಧ ವೆಚ್ಚಗಳು ಇದರಲ್ಲಿ	25,184	29,975	31,379	33,615	40,336
1) ಸಂಬಳ*	2,811	3,495	4,073	4,456	5,281
2) ಬಡ್ಡಿ ಪಾವತಿ	4,237	4,506	4,532	5,213	5,641
3) ನಿವೃತ್ತಿ ವೇತನ ಪಾವತಿಗಳು	2,496	3,241	4,113	3,408	4,070
4) ಸಹಾಯ ಧನಗಳು	4,355	5,420	3,399	4,118	6,303
5) ಸಹಾಯಾನುದಾನ	9,646	11,387	12,890	13,948	16,065
6) ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯದ ಪಾಲು	1,639	1,926	2,372	2,472	2,976
ರಾಜಸ್ವ ಸ್ವೀಕೃತಿಗಳು	37,587	41,151	43,291	49,156	58,206
ರಾಜಸ್ವ ವೆಚ್ಚ	33,435	37,375	41,659	47,537	54,034
ರಾಜಸ್ವ ಸ್ವೀಕೃತಿಯಲ್ಲಿ ಬದ್ಧ ವೆಚ್ಚದ ಶತಾಂಶ	67.00	72.84	72.48	68.38	69.30
ರಾಜಸ್ವ ವೆಚ್ಚದಲ್ಲಿ ಬದ್ಧ ವೆಚ್ಚದ ಶತಾಂಶ	75.32	80.20	75.32	70.71	74.65

\*ಸಂಬಳ-ಪಂಚಾಯತ್ ರಾಜ್ ಸಂಸ್ಥೆಗಳಿಗೆ ವರ್ಗಾಯಿಸಲ್ಪಟ್ಟ ರಾಜ್ಯ ಸರ್ಕಾರಿ ಸಿಬ್ಬಂದಿಯ ಸಂಬಳ ಹೊರತು ಪಡಿಸಿ.

ರಾಜಸ್ವ ಲೆಕ್ಕದಲ್ಲಿ ರಾಜ್ಯ ಸರ್ಕಾರದ ಬದ್ಧ ವೆಚ್ಚವು ಪ್ರಮುಖವಾಗಿ ಬಡ್ಡಿ ಪಾವತಿಗಳು ಮತ್ತು ಋಣ ಸೇವೆಗಳು, ಸಂಬಳ ಮತ್ತು ಮಜೂರಿ ಮತ್ತು ಪಿಂಚಣಿಗಳ ಮೇಲಿನ ವೆಚ್ಚವನ್ನು ಒಳಗೊಂಡಿದೆ.

## ಅಧ್ಯಾಯ-5

### ಧನ ವಿನಿಯೋಗ ಲೆಕ್ಕಗಳು

#### 5.1 2010-11ರ ಧನವಿನಿಯೋಗ ಲೆಕ್ಕಗಳ ಸಾರಾಂಶ

(₹ ಕೋಟಿಗಳಲ್ಲಿ)

ಕ್ರ. ಸಂ.	ವೆಚ್ಚದ ಸ್ವರೂಪ	ಮೂಲ ಅನುದಾನ	ಪೂರಕ ಅನುದಾನ	ಪುನರ್ ವಿನಿಯೋಗ/ ಅಧ್ಯರ್ಪಣೆ	ಒಟ್ಟು	ವಾಸ್ತವ ವೆಚ್ಚ	ಉಳಿತಾಯ(-) ಹೆಚ್ಚಳ(+)
1	ರಾಜಸ್ವ ಪುರಸ್ಕೃತ ಪ್ರಭೃತ	47,654 6,505	7,603 426	(-) 4,109 (-) 676	51,148 6,255	48,074 6,298	(-) 3,074 (+) 43
2	ಬಂಡವಾಳ ಪುರಸ್ಕೃತ ಪ್ರಭೃತ	12,752 ...	3,893 ...	(-) 494 ...	16,151 ...	13,973 ...	(-) 2,178 ...
3	ಸಾರ್ವಜನಿಕ ಋಣ ಪ್ರಭೃತ	3,813	...	(-) 1,006	2,807	2,807	...
4	ಸಾಲಗಳು ಮತ್ತು ಮುಂಗಡಗಳು ಪುರಸ್ಕೃತ	1,335	1,213	(-) 79	2,469	1,763	(-) 706
	ಒಟ್ಟು	72,059	13,135	(-) 6,364	78,830	72,915	(-) 5,915

#### 5.1.1 ಉಳಿತಾಯ / ಹೆಚ್ಚಳಗಳ ಅನುದಾನವಾರು ವಿವರಗಳು:

2010-11ರ ಧನವಿನಿಯೋಗ ಲೆಕ್ಕಗಳು - ಅನುದಾನವಾರು ಉಳಿತಾಯ / ಹೆಚ್ಚಳಗಳ ವಿವರಗಳು ಕೆಳಕಂಡಂತಿದೆ :

(₹ ಕೋಟಿಗಳಲ್ಲಿ)

	ಅನುದಾನ ಸಂಖ್ಯೆ ಮತ್ತು ಹೆಸರು	ರಾಜಸ್ವ		ಬಂಡವಾಳ	
		ಪುರಸ್ಕೃತ	ಪ್ರಭೃತ	ಪುರಸ್ಕೃತ	ಪ್ರಭೃತ
	ಕೆಳಗಿನ ಅನುದಾನಗಳಲ್ಲಿ ಉಳಿತಾಯಗಳು				
01	ಕೃಷಿ ಮತ್ತು ತೋಟಗಾರಿಕೆ	7,41.82	0.20	43.06	...
02	ಪಶುಸಂಗೋಪನೆ ಮತ್ತು ಮೀನುಗಾರಿಕೆ	1,68.25	...	47.64	...
03	ಆರ್ಥಿಕ	29,25.80	0.13	17.21	...
04	ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ	64.15	3.92	...	...
05	ಗೃಹ ಮತ್ತು ಸಾರಿಗೆ	1,78.49	...	1,05.67	...
06	ಮೂಲ ಸೌಕರ್ಯ ಅಭಿವೃದ್ಧಿ	6.47	...	1,66.29	...
07	ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್	5,29.94	...	2,62.26	...
08	ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ	27.32	...	...	...

ಧನವಿನಿಯೋಗ ಲೆಕ್ಕಗಳು ಭಾರತ ಸಂವಿಧಾನದ 204 ಮತ್ತು 205 ನೇ ಅನುಚ್ಛೇದದ ಅನ್ವಯ ಧನವಿನಿಯೋಗ ಅಧಿನಿಯಮಗಳ ಅನುಬಂಧದಲ್ಲಿ ಸೂಚಿತವಾದ ಮೊತ್ತಗಳಿಗೆ ಹೋಲಿಸಿದಂತೆ ಆಯಾ ವರ್ಷದಲ್ಲಿ ಮಾಡಿದ ವೆಚ್ಚಗಳ ಲೆಕ್ಕಗಳನ್ನು ಪ್ರಸ್ತುತಪಡಿಸುತ್ತವೆ.

ಅನುದಾನ ಸಂಖ್ಯೆ ಮತ್ತು ಹೆಸರು		ರಾಜಸ್ವ		ಬಂಡವಾಳ	
ಕೆಳಗಿನ ಅನುದಾನಗಳಲ್ಲಿ ಉಳಿತಾಯಗಳು		ಪುರಸ್ಕೃತ	ಪ್ರಭೃತ	ಪುರಸ್ಕೃತ	ಪ್ರಭೃತ
09	ಸಹಕಾರ	26.78	...	27.49	...
10	ಸಮಾಜ ಕಲ್ಯಾಣ	1,17.00	...	67.68	...
11	ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ	2,61.91	...	50.88	...
12	ವಾರ್ತಾ, ಪ್ರವಾಸೋದ್ಯಮ ಮತ್ತು ಯುವಜನ ಸೇವೆಗಳು	13.45	...	19.79	...
13	ಆಹಾರ ಮತ್ತು ನಾಗರಿಕ ಸರಬರಾಜು	46.31	0.03	1.98	...
14	ಕಂದಾಯ	3,96.31	9.85	38.31	...
15	ಮಾಹಿತಿ ತಂತ್ರಜ್ಞಾನ	16.02	...	11.17	...
16	ವಸತಿ	85.94	...	1,00.00	...
17	ಶಿಕ್ಷಣ	4,39.88	...	22.95	...
18	ವಾಣಿಜ್ಯ ಮತ್ತು ಕೈಗಾರಿಕೆಗಳು	35.83	...	1,49.63	...
19	ನಗರಾಭಿವೃದ್ಧಿ	5,22.86	...	5,16.83	...
20	ಲೋಕೋಪಯೋಗಿ ಕಾಮಗಾರಿ	1,94.60	...	5,03.26	...
21	ಜಲ ಸಂಪನ್ಮೂಲ	48.57	...	8,63.05	...
22	ಆರೋಗ್ಯ ಮತ್ತು ಕುಟುಂಬ ಕಲ್ಯಾಣ	1,13.15	...	4.94	...
23	ಕಾರ್ಮಿಕ	1,49.42	...	2.58	...
24	ಇಂಧನ	28.85	...	3,91.11	...
25	ಕನ್ನಡ ಮತ್ತು ಸಂಸ್ಕೃತಿ	25.66	...	8.78	...
26	ಯೋಜನೆ, ಸಾಂಖ್ಯಿಕ, ವಿಜ್ಞಾನ ಹಾಗೂ ತಂತ್ರಜ್ಞಾನ	25.26	...	27.56	...
27	ಕಾನೂನು	...	...	6.75	...
28	ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ	21.82	0.46	...	...
29	ಋಣ ನಿರ್ವಹಣೆ	...	6,74.99	...	10,05.76
ಅನುದಾನ ಸಂಖ್ಯೆ ಮತ್ತು ಹೆಸರು		ರಾಜಸ್ವ		ಬಂಡವಾಳ	
ಕೆಳಗಿನ ಅನುದಾನಗಳಲ್ಲಿ ಹೆಚ್ಚಳ		ಪುರಸ್ಕೃತ	ಪ್ರಭೃತ	ಪುರಸ್ಕೃತ	ಪ್ರಭೃತ
08	ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ	...	57.18	0.05	...
27	ಕಾನೂನು	28.17	...	...	...


## 5.2 ಉಳಿತಾಯ ಪ್ರವೃತ್ತಿ

ಸತತ ಉಳಿತಾಯಗಳು (ರಾಜಸ್ವ ವಿಭಾಗ)

(₹ ಕೋಟಿಗಳಲ್ಲಿ)

ವರ್ಷ	ಪುರಸ್ಕೃತ			ಉಳಿತಾಯದ ಶತಾಂಶ	ಪ್ರಭೃತ			ಉಳಿತಾಯದ ಶತಾಂಶ
	ಅವಕಾಶ	ವೆಚ್ಚ (₹ ಕೋಟಿಗಳಲ್ಲಿ)	ಉಳಿತಾಯ*		ಅವಕಾಶ	ವೆಚ್ಚ (₹ ಕೋಟಿಗಳಲ್ಲಿ)	ಉಳಿತಾಯ*	
2006-07	34,732	29,576	5,156	14.85	4,465	4,307	158	3.54
2007-08	37,611	33,014	4,597	12.22	4,897	4,582	315	6.43
2008-09	44,436	37,436	7,000	15.75	5,388	4,631	757	14.05
2009-10	50,354	43,840	6,514	12.94	5,765	5,630	135	2.34
2010-11	55,257	48,074	7,183	13.00	6,931	6,298	633	9.13


\*ಅಂತಿಮ ಉಳಿತಾಯ ಹಾಗೂ ಹೆಚ್ಚಳದ ನಿವ್ವಳ.



**ಸತತ ಉಳಿತಾಯ - (ಬಂಡವಾಳ ವಿಭಾಗ)**

(₹ ಕೋಟಿಗಳಲ್ಲಿ)

ವರ್ಷ	ಪುರಸ್ಕೃತ			ಉಳಿತಾಯದ ಶತಾಂಶ	ಪ್ರಜ್ಞತ			ಉಳಿತಾಯದ ಶತಾಂಶ
	ಅವಕಾಶ	ವೆಚ್ಚ (₹ ಕೋಟಿಗಳಲ್ಲಿ)	ಉಳಿತಾಯ		ಅವಕಾಶ	ವೆಚ್ಚ (₹ ಕೋಟಿಗಳಲ್ಲಿ)	ಉಳಿತಾಯ	
2006-07	10,990	9,036	1,954	17.78	2,305	1,749	556	24.12
2007-08	12,282	9,563	2,719	22.14	2,649	1,329	1,320	49.83
2008-09	15,554	11,095	4,459	28.67	3,157	1,778	1,379	43.68
2009-10	16,597	13,659	2,938	17.70	3,683	2,308	1,375	37.33
2010-11	19,193	15,736	3,457	18.01	3,813	2,807	1,006	26.38



### 5.3 ಗಣನಾರ್ಹ ಉಳಿತಾಯಗಳು :

ಅನುದಾನದಡಿಯ ಗಣನಾರ್ಹ ಉಳಿತಾಯಗಳು ಕೆಲವು ಯೋಜನೆಗಳ / ಕಾರ್ಯಕ್ರಮಗಳ ಅನುಷ್ಠಾನ ಅಥವಾ ನಿಧಾನಗತಿಯ ಅನುಷ್ಠಾನವನ್ನು ಸೂಚಿಸುತ್ತದೆ.

ಕಳೆದ ಐದು ವರ್ಷಗಳಲ್ಲಿ ರಾಜಸ್ವ ಮತ್ತು ಬಂಡವಾಳ ವಿಭಾಗಗಳಲ್ಲಿ ಸತತವಾಗಿ ಮತ್ತು ಗಣನೀಯವಾಗಿ ನಿವ್ವಳ ಅವಕಾಶದ ಶೇಕಡ 10ಕ್ಕಿಂತಲೂ ಹೆಚ್ಚು ಉಳಿತಾಯ ಕಂಡು ಬಂದ ಕೆಲವು ಅನುದಾನಗಳನ್ನು ಕೆಳಗೆ ನೀಡಲಾಗಿದೆ.

(₹ ಕೋಟಿಗಳಲ್ಲಿ)

ಕ್ರ.ಸಂ.	ರಾಜಸ್ವ ವಿಭಾಗ	2006-07	2007-08	2008-09	2009-10	2010-11
01	ಕೃಷಿ ಮತ್ತು ತೋಟಗಾರಿಕೆ	31	25	39	32	34
04	ಸಿಬ್ಬಂದಿ ಮತ್ತು ಆಡಳಿತ ವ್ಯವಹಾರಗಳ ಇಲಾಖೆ	29	21	12	17	17
19	ನಗರಾಭಿವೃದ್ಧಿ	31	29	34	27	11
20	ಲೋಕೋಪಯೋಗಿ ಕಾಮಗಾರಿಗಳು	24	22	19	18	12
23	ಕಾರ್ಮಿಕ	10	13	23	20	32
25	ಕನ್ನಡ ಮತ್ತು ಸಂಸ್ಕೃತಿ	14	25	27	24	11
26	ಯೋಜನೆ, ಸಾಂಖ್ಯಿಕ, ವಿಜ್ಞಾನ ಹಾಗೂ ತಂತ್ರಜ್ಞಾನ	13	30	46	21	28
28	ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ	24	30	35	19	25

(₹ ಕೋಟಿಗಳಲ್ಲಿ)

ಕ್ರ.ಸಂ.	ಬಂಡವಾಳ ವಿಭಾಗ	2006-07	2007-08	2008-09	2009-10	2010-11
01	ಕೃಷಿ ಮತ್ತು ತೋಟಗಾರಿಕೆ	54	20	80	54	55
02	ಪಶುಸಂಗೋಪನೆ ಮತ್ತು ಮೀನುಗಾರಿಕೆ	34	17	64	38	44
07	ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್	34	35	20	26	13
10	ಸಮಾಜ ಕಲ್ಯಾಣ	11	10	23	10	24
11	ಮಹಿಳಾ ಮತ್ತು ಮಕ್ಕಳ ಕಲ್ಯಾಣ	77	16	25	35	34
19	ನಗರಾಭಿವೃದ್ಧಿ	16	21	47	16	21
20	ಲೋಕೋಪಯೋಗಿ ಕಾಮಗಾರಿಗಳು	10	11	31	16	17
21	ಜಲ ಸಂಪನ್ಮೂಲ	15	25	34	20	15
23	ಕಾರ್ಮಿಕ	99	51	34	23	17
25	ಕನ್ನಡ ಮತ್ತು ಸಂಸ್ಕೃತಿ	15	65	40	62	42
29	ಋಣ ಸೇವೆಗಳು	24	50	44	37	26



2010-11ನೇ ಸಾಲಿನಲ್ಲಿ ಪಡೆದ ಪೂರಕ ಅನುದಾನಗಳ ಮೊತ್ತ ₹ 13,135 ಕೋಟಿಗಳಲ್ಲಿ ₹ 1,366 ಕೋಟಿಗಳು ಹೆಚ್ಚಾಗಿತ್ತು ಅಥವಾ ಅನಗತ್ಯವಾಗಿತ್ತೆಂದು ಸಾಧಿತವಾಗಿತ್ತು. ₹ 10 ಕೋಟಿಗಳಿಗಿಂತ ಹೆಚ್ಚಾದ ಉಳಿತಾಯ ಕಂಡು ಬಂದ ಇಂತಹ ಕೆಲವು ಪ್ರಕರಣಗಳನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ.

(₹ ಕೋಟಿಗಳಲ್ಲಿ)

ಅನುದಾನ ಸಂಖ್ಯೆ	ಪ್ರಧಾನ ಶೀರ್ಷಿಕೆ	ಉಪ ಶೀರ್ಷಿಕೆ	ಸವಿವರ ಶೀರ್ಷಿಕೆ	ಉದ್ದೇಶ ಶೀರ್ಷಿಕೆ	ಯೋಜನೆ (P) ಯೋಜನೆ(ತರ(NP)	ಮೂಲ	ಪೂರಕ	ವಾಸ್ತವ	ಉಳಿತಾಯ (-)
05	2055-00-109	1	01	011	NP	230.22	40.27	251.58	-18.91
07	4215-01-102	9	01	059	P	206.00	34.35	215.35	-25.00
09	6425-00-108	3	57	106	P	0.00	20.00	0.00	-20.00
10	2225-01-197	6	03	300	P	0.00	90.56	0.00	-90.56
11	2235-02-102	0	25	422	P	70.00	40.00	87.89	-22.11
14	2235-60-102	1	01	251	NP	200.00	100.00	265.09	-34.91
17	2202-01-196	1	01	401	P	8.39	14.93	8.46	-14.86
17	2202-01-196	1	01	403	P	4.50	11.48	4.50	-11.48
17	2202-01-196	1	01	405	P	5.04	10.53	5.04	-10.53
17	2202-01-196	1	01	406	P	10.63	16.57	10.67	-16.52
17	2202-01-196	1	01	407	P	6.05	12.99	6.05	-12.99
17	2202-01-196	1	01	410	P	3.62	10.66	3.62	-10.66
17	2202-01-196	1	01	413	P	10.21	25.98	10.25	-25.93
17	2202-01-196	1	01	414	P	6.30	15.15	6.30	-15.15
17	2202-01-196	1	01	417	P	5.65	14.98	5.65	-14.98
17	2202-01-196	1	01	420	P	5.88	11.47	5.88	-11.47
17	2202-01-196	1	01	461	P	10.28	11.90	10.28	-11.90
17	2202-01-196	1	01	463	P	3.44	11.15	3.44	-11.15
17	2202-02-800	1	12	059	P	40.00	149.89	56.73	-77.99
17	2202-03-103	2	01	011	P	28.91	9.96	35.90	-34.04
18	6852-02-800	0	01	394	P	0.00	50.00	17.98	-32.02
19	4217-60-800	5	00	211	P	400.00	126.04	476.04	-50.00
19	6217-60-800	0	04	394	P	200.00	750.00	700.00	-250.00
20	4059-80-051	0	32	386	P	10.00	30.00	23.54	-16.46
21	4701-80-190	3	00	132	P	761.74	500.00	1111.74	-14.00
24	6801-00-800	1	02	394	P	0.00	126.44	0.00	-126.44
26	4575-60-800	0	01	132	P	125.00	199.20	306.80	-17.41

ಪೂರಕ ಅಂದಾಜುಗಳು ಎಂದರೆ ಆರ್ಥಿಕ ವರ್ಷದಲ್ಲಿ ಅದಾಗಲೇ ಅನುಮೋದಿಸಲ್ಪಟ್ಟ ವೆಚ್ಚದ ಅಂದಾಜುಗಳಿಗಿಂತ ಅಧಿಕವಾದ ಆ ವರ್ಷದ ಮುಂದುವರೆದ ಅಂದಾಜು ವೆಚ್ಚಗಳಿಗೆ ವಿಧಾನಮಂಡಲವು ಪುರಸ್ಕೃತಗೊಳಿಸಿದ ಅನುದಾನದ ಮೊತ್ತಗಳು.

## ಅಧ್ಯಾಯ-6

### ಆಸ್ತಿ ಮತ್ತು ಜವಾಬ್ದಾರಿಗಳು

#### 6.1 ಆಸ್ತಿಗಳು :

ಸರ್ಕಾರದ ಆಸ್ತಿ ಮತ್ತು ಜವಾಬ್ದಾರಿಗಳ ವಿವರಗಳನ್ನು ಹಣಕಾಸು ಲೆಕ್ಕಗಳು ಸಂಪುಟ-1ರ ವಿವರಣಾ ಪಟ್ಟಿ-1ರಲ್ಲಿ ತೋರಿಸಲಾಗಿದೆ. ಪ್ರಸ್ತುತ ಲೆಕ್ಕ ಪತ್ರ ನಮೂನೆಯು ಜಮೀನು, ಕಟ್ಟಡಗಳು ಮುಂತಾದ ಸರ್ಕಾರಿ ಆಸ್ತಿಗಳ ಮೌಲ್ಯವನ್ನು ಸ್ವಾಧೀನತೆ / ಕೊಂಡ ವರ್ಷದ ಹೊರತು ಸುಲಭವಾಗಿ ಬಿಂಬಿಸುವುದಿಲ್ಲ. 31 ಮಾರ್ಚ್ ಅಂತ್ಯಕ್ಕೆ ಸರ್ಕಾರಿ ಆಸ್ತಿಗಳು ಪ್ರಧಾನವಾಗಿ ನಗದು ಶಿಲ್ಕು ಮತ್ತು ನಗದು ಶಿಲ್ಕಿನ ಹೂಡಿಕೆಗಳು (₹ 7,667 ಕೋಟಿ) ಕ್ರಮವೃದ್ಧಿಯ ಬಂಡವಾಳ ವೆಚ್ಚ (₹ 88,525 ಕೋಟಿಗಳು) ಮತ್ತು ಸಾಲಗಳು ಮತ್ತು ಮುಂಗಡಗಳು (₹ 9,623 ಕೋಟಿ)ಗಳನ್ನು ಒಳಗೊಂಡಿತ್ತು.

2010-11ನೇ ಸಾಲಿನ ಅಂತ್ಯಕ್ಕೆ ಸಾರ್ವಜನಿಕ ಉದ್ದಿಮೆಗಳಲ್ಲಿ ಷೇರು ಬಂಡವಾಳವಾಗಿ ಸರ್ಕಾರದ ಹೂಡಿಕೆಯು ₹ 38,421 ಕೋಟಿಗಳಷ್ಟಿತ್ತು. ಆದರೆ ಈ ಸಾಲಿನಲ್ಲಿ ಹೂಡಿಕೆಗಳ ಮೇಲೆ ಪಡೆದ ಡಿವಿಡೆಂಡುಗಳು ₹ 43 ಕೋಟಿಯಷ್ಟಿತ್ತು (ಶೇಕಡ 0.11). 2010-11ರಲ್ಲಿ ಹೂಡಿಕೆಗಳು ₹ 5,938 ಕೋಟಿಯಷ್ಟು ಹೆಚ್ಚಾಗಿದ್ದರೆ, ಡಿವಿಡೆಂಡುಗಳು ₹ 14 ಕೋಟಿಯಷ್ಟು ಮಾತ್ರ ಹೆಚ್ಚಾಗಿತ್ತು. ಭಾರತೀಯ ರಿಜರ್ವ್ ಬ್ಯಾಂಕ್‌ನಲ್ಲಿ 31ನೇ ಮಾರ್ಚ್ 2010ರ ಅಂತ್ಯಕ್ಕೆ ನಗದು ಶಿಲ್ಕು (-) ₹ 107 ಕೋಟಿಯಷ್ಟಿದ್ದು, ಮಾರ್ಚ್ 2011ರ ಅಂತ್ಯಕ್ಕೆ (-) ₹ 657 ಕೋಟಿಗೆ ಏರಿತ್ತು.

#### 6.2 ಋಣ ಮತ್ತು ಜವಾಬ್ದಾರಿಗಳು :

ಭಾರತ ಸಂವಿಧಾನದ ಅನುಚ್ಛೇದ 293(1)ರ ಅನ್ವಯ ರಾಜ್ಯ ಸರ್ಕಾರಗಳು, ಸಂಚಿತ ನಿಧಿಯ ಭದ್ರತೆಯ ಮೇಲೆ, ರಾಜ್ಯ ವಿಧಾನ ಮಂಡಲವು ಕಾಲ ಕಾಲಕ್ಕೆ ನಿಗದಿ ಪಡಿಸಿದ ಮಿತಿಗೆ ಅನುಗುಣವಾಗಿ ಸಾಲಗಳನ್ನು ಪಡೆಯಬಹುದಾಗಿದೆ. ಕಳೆದ ಐದು ವರ್ಷಗಳಲ್ಲಿ ರಾಜ್ಯ ಸರ್ಕಾರದ ಸಾರ್ವಜನಿಕ ಋಣ ಮತ್ತು ಒಟ್ಟು ಜವಾಬ್ದಾರಿಗಳ ವಿವರಗಳು ಕೆಳಕಂಡಂತಿವೆ.

(₹ ಕೋಟಿಗಳಲ್ಲಿ)

ವರ್ಷ	ರಾ.ಬಿ.ಆಂ.ಉ.*	ಸಾರ್ವಜನಿಕ ಋಣ	ರಾಜ್ಯಾಂಶ ಶತಾಂಶ	ಸಾರ್ವಜನಿಕ ಲೆಕ್ಕ	ರಾಜ್ಯಾಂಶ ಶತಾಂಶ	ಒಟ್ಟು ಜವಾಬ್ದಾರಿಗಳು	ರಾಜ್ಯಾಂಶ ಶತಾಂಶ
2006-07	227,831	41,845	18.37	15,837	6.95	57,682	25.32
2007-08	270,843	42,873	15.83	17,269	6.38	60,142	22.21
2008-09	303,058	49,688	16.40	21,862	7.21	71,550	23.61
2009-10	335,747	55,370	16.49	28,112	8.37	83,482	24.86
2010-11	380,872	59,277	15.56	32,666	8.58	91,943	24.14

\* (ಆಕರ : ರಾಜ್ಯ ಸರ್ಕಾರವು ಫೆಬ್ರವರಿ 2011ರಲ್ಲಿ ವಿಧಾನ ಮಂಡಲದಲ್ಲಿ ಮಂಡಿಸಿದ ಮಧ್ಯಂತರ ಅವಧಿ ವಿತ್ತೀಯ ಯೋಜನೆ 2011-15)

2009-10ಕ್ಕೆ ಹೋಲಿಸಿದರೆ ಸಾರ್ವಜನಿಕ ಋಣ ಮತ್ತು ಇತರ ಜವಾಬ್ದಾರಿಗಳಲ್ಲಿ ₹ 8,461 ಕೋಟಿಗಳ (ಶೇಕಡ 10) ನಿವ್ವಳ ಹೆಚ್ಚಳವಿದೆ.

- ❖ ಋಣ ಮತ್ತು ಇತರ ಜವಾಬ್ದಾರಿಗಳ ಮೇಲಿನ ಬಡ್ಡಿ ಪಾವತಿಗಳು ₹ 5,641 ಕೋಟಿ.  
(ರಾಜಸ್ವವೆಚ್ಚದ ಸುಮಾರು ಶೇಕಡ 10.44)
- ಸಾರ್ವಜನಿಕ ಋಣದ ಮೇಲೆ : ₹4,679 ಕೋಟಿ (ಆಂತರಿಕ ಋಣ : ₹ 3,928 ಕೋಟಿ+  
ಕೇಂದ್ರಸಾಲ ಮತ್ತು ಮುಂಗಡಗಳು : ₹ 751 ಕೋಟಿ)
- ಇತರ ಜವಾಬ್ದಾರಿಗಳ ಮೇಲೆ : ₹ 962 ಕೋಟಿ
- ❖ 2009-10ಕ್ಕಿಂತಲೂ 2010-11 ರಲ್ಲಿ ಬಡ್ಡಿ ಪಾವತಿ ಮೇಲಿನ ವೆಚ್ಚವು ₹ 428 ಕೋಟಿಗಳಷ್ಟು ಹೆಚ್ಚಾಗಿದೆ.

### 6.2.1 ರಾಜ್ಯ ಭವಿಷ್ಯ ನಿಧಿಗಳು :

(₹ ಕೋಟಿಗಳಲ್ಲಿ)

ವರ್ಷ	ಆರಂಭಿಕ ಶಿಲ್ಕು	ಸ್ವೀಕೃತಿಗಳು (*)	ಪಾವತಿಗಳು	ವರ್ಷದ ನಿವ್ವಳ ಸೇರ್ಪಡೆ	ಅಂತಿಮ ಶಿಲ್ಕು	ಭವಿಷ್ಯ ನಿಧಿ ಶಿಲ್ಕಿನ ಮೇಲಿನ ಬಡ್ಡಿ
2006-07	3,625	917	567	350	3,975	291
2007-08	3,975	1,032	627	405	4,380	315
2008-09	4,380	1,214	575	639	5,019	356
2009-10	5,019	1,418	452	966	5,985	420
2010-11	5,985	1,664	667	997	6,982	490

(\*) ಕೋಷ್ಟಕದ ಕೊನೆಯ ಸಾಲಿನಲ್ಲಿ ನಮೂದಿಸಿದ ಬಡ್ಡಿಯನ್ನು ಒಳಗೊಂಡಿದೆ.


### 6.2.2 ಸರ್ಕಾರಿ ಜವಾಬ್ದಾರಿಗಳ ಪ್ರವೃತ್ತಿ

ಕೆಳಗಿನ ಕೋಷ್ಟಕವು ಕಳೆದ ಐದು ವರ್ಷಗಳ ಸರ್ಕಾರಿ ಜವಾಬ್ದಾರಿಗಳ ಪ್ರವೃತ್ತಿಯನ್ನು ಸೂಚಿಸುತ್ತದೆ. ಸರ್ಕಾರಿ ಜವಾಬ್ದಾರಿಗಳ ಪ್ರವೃತ್ತಿಯನ್ನು ಕೆಳಗಿನ ಕೋಷ್ಟಕದಲ್ಲಿ ತೋರಿಸಲಾಗಿದೆ.

(₹ ಕೋಟಿಗಳಲ್ಲಿ)

ವರ್ಷ	ಆಂತರಿಕ ಋಣ	ಕೇಂದ್ರ ಸರ್ಕಾರದಿಂದ ಪಡೆದ ಸಾಲಗಳು	ಸಣ್ಣ ಉಳಿತಾಯಗಳು ಮತ್ತು ಭವಿಷ್ಯ ನಿಧಿ	ಇತರ ಜವಾಬ್ದಾರಿಗಳು	ಒಟ್ಟು ಜವಾಬ್ದಾರಿಗಳು
2006-07	32,646	9,199	7,785	8,052	57,682
2007-08	33,316	9,557	8,533	8,736	60,142
2008-09	39,996	9,692	9,709	12,153	71,550
2009-10	45,468	9,902	11,177	16,935	83,482
2010-11	48,762	10,515	12,784	19,882	91,943

ನಗದು ಲೆಕ್ಕವಿಧಾನದಲ್ಲಿ ನಿರ್ವಹಿಸಲ್ಪಡುವ ಸರ್ಕಾರಿ ಲೆಕ್ಕಗಳಲ್ಲಿ ಖರೀದಿಯ ವರ್ಷದಲ್ಲಿ ಹೊರತುಪಡಿಸಿ ಭೂಮಿ ಮತ್ತು ಕಟ್ಟಡಗಳು ಮುಂತಾದ ಆಸ್ತಿಗಳ ಮೌಲ್ಯವನ್ನು ಸೂಚಿಸಲಾಗುವುದಿಲ್ಲ.



ಕರ್ನಾಟಕ ವಿತ್ತೀಯ ಜವಾಬ್ದಾರಿ ಅಧಿನಿಯಮ 2002ರ ಅನ್ವಯ 2010-11ರ ಆರ್ಥಿಕ ವರ್ಷದ ಅಂತ್ಯಕ್ಕೆ ಒಟ್ಟು ಜವಾಬ್ದಾರಿಯು ರಾ.ಒ.ಆಂ.ಉ.ದ ಶೇಕಡ 26.20 ರಷ್ಟಿರಲು ಅವಕಾಶವಿದೆ. 2010-11ರ ಅಂತ್ಯಕ್ಕೆ ಬಾಕಿ ಇದ್ದ ಋಣವು ರಾ.ಒ.ಆಂ.ಉ. ದ ಶೇಕಡ 24.14ರಷ್ಟಿತ್ತು.

### 6.2.3 ಸಾದಿಲ್ವಾರು ನಿಧಿ

ಸರ್ಕಾರವು ಭರಿಸಬೇಕಾದ ಅನಿರೀಕ್ಷಿತ ವೆಚ್ಚಗಳನ್ನು ಪೂರೈಸಲು ಸಾದಿಲ್ವಾರು ನಿಧಿಯ ಸ್ಥಾಪನೆಯಾಗಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಈ ನಿಧಿಯ ಬಳಕೆಯ ವಿವರಗಳು ಇಂತಿದೆ :

(₹ ಕೋಟಿಗಳಲ್ಲಿ)

ವಿವರಣೆಗಳು	2006-07	2007-08	2008-09	2009-10	2010-11
ಸಾದಿಲ್ವಾರು ನಿಧಿಯಿಂದ ಹಣ ಪಡೆದ ಸಂದರ್ಭಗಳ ಸಂಖ್ಯೆ	22	20	33	9	24
ಸಾದಿಲ್ವಾರು ನಿಧಿಯಿಂದ ಪಡೆದ ಒಟ್ಟು ಮೊತ್ತ ₹ ಕೋಟಿಗಳಲ್ಲಿ	73.39	37.85	77.88	38.18	57.28
ಆಯವ್ಯಯದ ಅಂದಾಜಿಗೆ ಸಾದಿಲ್ವಾರು ನಿಧಿಯಿಂದ ಪಡೆದ ಹಣದ ಪತ್ತಿಶತ	0.14	0.0	0.11	0.05	0.06

### 6.3 ಖಾತರಿಗಳು

ಶಾಸನ ಬದ್ಧ ನಿಯಮಗಳು, ಸರ್ಕಾರಿ ಕಂಪನಿಗಳು, ಸ್ಥಳೀಯ ಸಂಸ್ಥೆಗಳು, ಸಹಕಾರಿ ಸೊಸೈಟಿಗಳು ಮುಂತಾದವುಗಳು ಪಡೆದ ಸಾಲದ ಮರುಪಾವತಿಗೆ ರಾಜ್ಯ ಸರ್ಕಾರ ನೀಡಿದ ಖಾತರಿಗಳ ವಿವರಗಳನ್ನು ಹಣಕಾಸು ಲೆಕ್ಕಗಳ ಸಂಪುಟ-2ರ ವಿವರಣಾ ಪಟ್ಟಿ 9ರಲ್ಲಿ ನೀಡಲಾಗಿದೆ. ಕಳೆದ ಐದು ವರ್ಷಗಳಲ್ಲಿ ಪ್ರತಿವರ್ಷ ಖಾತರಿ ನೀಡಿದ ಗರಿಷ್ಠ ಮೊತ್ತ ಮತ್ತು ಬಾಕಿ ಇರುವ ಅಸಲು ಮತ್ತು ಬಡ್ಡಿಯ ಮೊತ್ತವನ್ನು ಕೆಳಗೆ ನೀಡಲಾಗಿದೆ.

(₹ ಕೋಟಿಗಳಲ್ಲಿ)

ವರ್ಷಾಂತ್ಯದಲ್ಲಿ	ಖಾತರಿ ನೀಡಿದ ಗರಿಷ್ಠ ಮೊತ್ತ (ಅಸಲು ಮಾತ್ರ)	31ನೇ ಮಾರ್ಚ್‌ಗೆ ಬಾಕಿ ಇರುವ ಮೊತ್ತ	
		ಅಸಲು	ಬಡ್ಡಿ
2006-07	19,793	9,729	151
2007-08	23,109	10,390	396
2008-09	18,732	8,178	515
2009-10	18,420	6,954	249
2010-11	19,150	6,448	169

#### 6.4 ಬಾಹ್ಯ ಬೆಂಬಲಿತ ಯೋಜನೆಗಳು :

ಬಾಹ್ಯ ಬೆಂಬಲಿತ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಜವಾಬ್ದಾರಿಗಳ ವಿವರಗಳನ್ನು ಕೆಳಗೆ ನೀಡಲಾಗಿದೆ. ಪ್ರತಿ ಯೋಜನೆಯ ವಿವರಗಳನ್ನು ಹಣಕಾಸು ಲೆಕ್ಕಗಳು-ಸಂಪುಟ-2ರಲ್ಲಿ ಅನುಬಂಧ-5ರಲ್ಲಿ ನೀಡಲಾಗಿದೆ.

(₹ ಕೋಟಿಗಳಲ್ಲಿ)

ಅವಧಿ	ಆರಂಭ ಶಿಲ್ಕು	ಸ್ವೀಕರಿಸಿದ ಮೊತ್ತ	ಮರು ಪಾವತಿಸಿದ ಮೊತ್ತ	ಮುಕ್ತಾಯ ಶಿಲ್ಕು
2009-10	6,689	681	1,562	5,808
2010-11	5,808	1,146	230	6,724

## ಅಧ್ಯಾಯ-7

### ಇತರ ವಿಷಯಗಳು

#### 7.1 ಆಂತರಿಕ ಋಣದಡಿ ವ್ಯತಿರಿಕ್ತ ಶಿಲ್ಕುಗಳು:

ರಾಜ್ಯ ಸರ್ಕಾರದ ಸಾಲ ಪಡೆಯುವಿಕೆಗೆ ಸಂವಿಧಾನದ ಅನುಚ್ಛೇದ 293(1)ದಡಿ ಅವಕಾಶವಿದೆ. ರಾಜ್ಯ ಸರ್ಕಾರದ ಆಂತರಿಕ ಋಣದ ಶಿಲ್ಕು ₹ 48,762 ಕೋಟಿಗಳಷ್ಟಿದ್ದು, ಇದರಲ್ಲಿ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದ ₹ 85 ಕೋಟಿಗಳ ವ್ಯತಿರಿಕ್ತ ಶಿಲ್ಕು ಸೇರಿದ್ದು ಲೆಕ್ಕ ಹೊಂದಾಣಿಕೆ ಬಾಕಿ ಇದೆ.

#### 7.2 ರಾಜ್ಯ ಸರ್ಕಾರ ನೀಡಿದ ಸಾಲ ಮತ್ತು ಮುಂಗಡಗಳು :

2010-11 ಅಂತ್ಯಕ್ಕೆ ರಾಜ್ಯ ಸರ್ಕಾರ ನೀಡಿದ ಸಾಲ ಮತ್ತು ಮುಂಗಡಗಳ ಮೊತ್ತವು ₹9,623 ಕೋಟಿಗಳಷ್ಟಿತ್ತು. ಈ ಸಾಲ ಮತ್ತು ಮುಂಗಡಗಳನ್ನು ಪಂಚಾಯತ್ ರಾಜ್ ಸಂಸ್ಥೆಗಳು, ನಗರಾಭಿವೃದ್ಧಿ ಪ್ರಾಧಿಕಾರಗಳು ಪುರಸಭೆಗಳು, ಗೃಹ ಮಂಡಳಿಗಳು ಮತ್ತು ನಿಗಮಗಳು, ಸರ್ಕಾರಿ ಕಂಪನಿಗಳು ಮತ್ತು ನಿಗಮಗಳು ಸಹಕಾರಿ ಸಂಸ್ಥೆಗಳು ಮತ್ತು ಇತರ ವಿವಿಧ ಸಾಲ ವರ್ಗಗಳಿಗೆ ನೀಡಲಾಗುತ್ತದೆ. 31ನೇ ಮಾರ್ಚ್ 2011ರ ಅಂತ್ಯಕ್ಕೆ ₹ 969 ಕೋಟಿಗಳ ಅಸಲು ಮತ್ತು ₹ 891 ಕೋಟಿಗಳ ಬಡ್ಡಿಯ ಮೊತ್ತವು ಬಾಕಿ ಉಳಿದಿದ್ದು ಇದಕ್ಕೆ ಸಂಬಂಧಿಸಿದ ಸಾಲ ಲೆಕ್ಕಗಳನ್ನು ಮಹಾಲೇಖಪಾಲರು ನಿರ್ವಹಿಸಿದ್ದಾರೆ.

#### 7.3 ಸ್ಥಳೀಯ ಸಂಸ್ಥೆಗಳು ಮತ್ತು ಇತರರಿಗೆ ನೀಡಿದ ಆರ್ಥಿಕ ಬೆಂಬಲ :

ಕಳೆದ ಮೂರು ವರ್ಷಗಳಲ್ಲಿ ಸ್ಥಳೀಯ ಸಂಸ್ಥೆಗಳು ಮುಂತಾದವುಗಳಿಗೆ ನೀಡಿದ ಸಹಾಯಾನುದಾನಗಳ ಮೊತ್ತವು 2008-09 ರಲ್ಲಿದ್ದ ₹ 15,262 ಕೋಟಿಗಳಿಂದ 2010-11 ರಲ್ಲಿ ₹ 19,041 ಕೋಟಿಗಳಿಗೆ ಏರಿತು. ಜಿಲ್ಲಾ ಪಂಚಾಯತಿಗಳು, ತಾಲ್ಲೂಕು ಪಂಚಾಯತಿಗಳು, ಗ್ರಾಮ ಪಂಚಾಯತಿಗಳು ಮತ್ತು ಪುರಸಭೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ನೀಡಿದ ಅನುದಾನವು (₹ 15,448 ಕೋಟಿಗಳು) ಪ್ರಸಕ್ತ ಸಾಲಿನಲ್ಲಿ ನೀಡಿದ ಒಟ್ಟು ಅನುದಾನದ ಶೇಕಡ 81ರಷ್ಟಿದೆ. ಕಳೆದ ಮೂರು ವರ್ಷಗಳಲ್ಲಿ ನೀಡಿದ ಸಹಾಯಾನುದಾನದ ವಿವರಗಳು ಕೆಳಕಂಡಂತಿದೆ.

(₹ ಕೋಟಿಗಳಲ್ಲಿ)

ವರ್ಷ	ಜಿಲ್ಲಾ ಪಂಚಾಯತ್‌ಗಳು	ತಾಲ್ಲೂಕು ಪಂಚಾಯತ್‌ಗಳು	ಗ್ರಾಮ ಪಂಚಾಯತ್‌ಗಳು	ನಗರಸ್ಥಳೀಯ ಸಂಸ್ಥೆಗಳು ಮತ್ತು ಪುರಸಭೆಗಳು	ಇತರ*	ಒಟ್ಟು
2008-09	3,969	5,705	1,128	2,339	2,121	15,262
2009-10	4,288	6,196	890	2,472	2,574	16,420
2010-11	4,760	6,919	793	2,976	3,593	19,041

\* ಇತರೆಯಲ್ಲಿ ಸಾರ್ವಜನಿಕ ಉದ್ಯಮಗಳು, ಸ್ವಾಯತ್ತ ಸಂಸ್ಥೆಗಳು, ಸಹಕಾರಿ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳು ಸೇರಿವೆ.

### 7.3.1 ಬಳಕೆ ಪ್ರಮಾಣ ಪತ್ರಗಳ ಸಲ್ಲಿಕೆ :

ಸರ್ಕಾರವು ವಿವಿಧ ಫಲಾನುಭವಿಗಳಿಗೆ ಸಹಾಯಾನುದಾನಗಳನ್ನು ಮಂಜೂರು ಮಾಡುವ ಸಂದರ್ಭದಲ್ಲಿ ಸಹಾಯಾನುದಾನದ ಬಳಕೆ ಪ್ರಮಾಣ ಪತ್ರವನ್ನು ಮಹಾಲೇಖಪಾಲರಿಗೆ ಸಲ್ಲಿಸಲು ಸೂಚಿಸಬಹುದು. ಪ್ರಧಾನ ಮಹಾಲೇಖಪಾಲರು (ಲೆಕ್ಕ ಮತ್ತು ಹಕ್ಕುದಾರಿ) ಬಳಕೆ ಪ್ರಮಾಣ ಪತ್ರಗಳ ಸಲ್ಲಿಕೆಯನ್ನು ಅಂತಹ ಪ್ರಕರಣಗಳಲ್ಲಿ ಮಾತ್ರ ಗಮನಿಸುತ್ತಾರೆ. 31 ಮಾರ್ಚ್ 2011ರ ಅಂತ್ಯಕ್ಕೆ ₹ 1,646 ಕೋಟಿಗಳ ಮೊತ್ತದ ಸುಮಾರು 2818 ಸಹಾಯಾನುದಾನ ಪ್ರಕರಣಗಳಲ್ಲಿ ಬಳಕೆ ಪ್ರಮಾಣ ಪತ್ರಗಳ ಸಲ್ಲಿಕೆ ಬಾಕಿ ಉಳಿದಿದೆ.

### 7.4 ನಗದು ಶಿಲ್ಕು ಮತ್ತು ನಗದು ಶಿಲ್ಕಿನ ಹೂಡಿಕೆಗಳು :

(₹ ಕೋಟಿಗಳಲ್ಲಿ)

ಭಾಗ	1-04-2010 ರಲ್ಲಿದ್ದಂತೆ	31-3-2011 ರಲ್ಲಿದ್ದಂತೆ	ನಿವ್ವಳ ಹೆಚ್ಚಳ (+)/ ಇಳಿಕೆ (-)
ನಗದು ಶಿಲ್ಕು*	(-) 107	(-) 657	(+) 550
ನಗದು ಶಿಲ್ಕಿನಿಂದ ಹೂಡಿಕೆಗಳು(ಭಾರತ ಸರ್ಕಾರದ ಭದ್ರತೆಗಳು ಮತ್ತು ಟ್ರೆಜರಿ ಬಿಲ್ಲುಗಳಲ್ಲಿ)	8,890	6,871	(-) 2,019
ಇತರೆ ನಗದು ಶಿಲ್ಕು ಮತ್ತು ಹೂಡಿಕೆಗಳು	991	1,453	(+) 462
(a) ಇಲಾಖಾ ಅಧಿಕಾರಿಗಳ ಬಳಿಯ ನಗದು ಮತ್ತು ಖಾಯಂ ಮುಂಗಡ	11	9	(-) 2
(b) ಮೀಸಲು ನಿಧಿಗಳ ಹೂಡಿಕೆಗಳು	980	1,444	(+) 464
<b>ಒಟ್ಟು</b>	<b>9,774</b>	<b>7,667</b>	<b>(-) 2,107</b>
ಬಡ್ಡಿ ವಸೂಲಿ	309	400	(+) 91

\* ನಗದು ಶಿಲ್ಕು ಸ್ಥಳೀಯ ಇರಸಾಲು ಮತ್ತು ರಿಜರ್ವ್ ಬ್ಯಾಂಕಿನ ಠೇವಣಿಗಳನ್ನು ಒಳಗೊಂಡಿದೆ

2010-11ರಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ನಗದು ಶಿಲ್ಕಿನ ಹೂಡಿಕೆಗಳ ಮೇಲಿನ ಬಡ್ಡಿಯಲ್ಲಿ ಶೇಕಡ 29ರಷ್ಟು ಹೆಚ್ಚಳವಾಗಿದೆ.

### 7.5 ಲೆಕ್ಕಗಳ ಹೊಂದಾಣಿಕೆ :

ಲೆಕ್ಕಗಳ ನಿಖರತೆ ಮತ್ತು ವಿಶ್ವಸನೀಯತೆಗಳು ಇತರೆ ಅಂಶಗಳೊಂದಿಗೆ ಇಲಾಖೆಗಳ ಲಭ್ಯವಿರುವ ಅಂಕಿಗಳನ್ನು ಪ್ರಧಾನ ಮಹಾಲೇಖಪಾಲರು (ಲೆಕ್ಕ ಮತ್ತು ಹಕ್ಕುದಾರಿ) ಸಂಕಲಿಸಿದ ಲೆಕ್ಕಗಳ ಅಂಕಿಗಳೊಂದಿಗೆ ಸಕಾಲದಲ್ಲಿ ಹೊಂದಾಣಿಕೆ ಮಾಡುವುದನ್ನು ಅವಲಂಬಿಸಿವೆ. ಈ ಕೆಲಸವು ಆಯಾ ಇಲಾಖಾ ಮುಖ್ಯಸ್ಥರುಗಳಿಂದ ನಿರ್ವಹಿಸಲ್ಪಡಬೇಕಾಗಿದೆ. 2010-11ರಲ್ಲಿ ರಾಜ್ಯದ ₹ 67,389 ಕೋಟಿಗಳ ಒಟ್ಟು ವೆಚ್ಚದಲ್ಲಿ ಕೇವಲ ಶೇಕಡ 67ರಷ್ಟು (₹45,202 ಕೋಟಿಗಳು) ಮಾತ್ರ ಹೊಂದಾಣಿಕೆಯಾಗಿತ್ತು. ಅದೇ ರೀತಿ ₹ 58,278 ಕೋಟಿಗಳ ಒಟ್ಟು ಸ್ವೀಕೃತಿಯಲ್ಲಿ ಶೇಕಡ 98 ರಷ್ಟು (₹57,229 ಕೋಟಿಗಳು) ಹೊಂದಾಣಿಕೆಯಾಗಿತ್ತು. ವಿವಿಧ ಇಲಾಖೆಗಳ ಮುಖ್ಯ ನಿಯಂತ್ರಣಾಧಿಕಾರಿಗಳಿಂದ ಲೆಕ್ಕ ಹೊಂದಾಣಿಕೆಯಾಗಿರುವ ವಿವರಗಳನ್ನು ಕೆಳಗೆ ನೀಡಿದೆ.

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಮಾಡುವ ಖಚಿತವಾದ ಮತ್ತು ಸಕಾಲಿಕ ಲೆಕ್ಕ ಹೊಂದಾಣಿಕೆಯು ಪರಿಪೂರ್ಣವಾದ ಮತ್ತು ನಿಖರವಾದ ಲೆಕ್ಕಗಳ ತಯಾರಿಕೆಯಲ್ಲಿ ಫಲಿತವಾಗುತ್ತದೆ.

ವಿವರಗಳು	ಒಟ್ಟು ಮುಖ್ಯ ನಿಯಂತ್ರಣಾಧಿಕಾರಿಗಳು	ಪೂರ್ಣವಾಗಿ ಹೊಂದಾಣಿಕೆ ಮಾಡಿದವರು	ಭಾಗಶಃ ಹೊಂದಾಣಿಕೆ ಮಾಡಿದವರು	ಹೊಂದಾಣಿಕೆ ಮಾಡದಿರುವವರು
ವೆಚ್ಚ	194	165	03	26
ಸ್ವೀಕೃತಿಗಳು	79	67	01	11
ಒಟ್ಟು	273	232	04	37

### 7.6 ಖಜಾನೆಗಳಿಂದ ಲೆಕ್ಕಗಳ ಸಲ್ಲಿಕೆ :

ರಾಜ್ಯದಲ್ಲಿ 33 ಜಿಲ್ಲಾ ಖಜಾನೆಗಳಿವೆ. 2010-11ನೇ ಸಾಲಿನಲ್ಲಿ 396 ಜಿಲ್ಲಾ ಲೆಕ್ಕಗಳನ್ನು ಸ್ವೀಕರಿಸಲಾಗಿತ್ತು. ಖಜಾನೆಗಳ ಲೆಕ್ಕಗಳ ಸಲ್ಲಿಕೆಯಲ್ಲಿ 258 ಸಂದರ್ಭಗಳಲ್ಲಿ 15 ದಿನಗಳವರೆಗಿನ 19 ಸಂದರ್ಭಗಳಲ್ಲಿ 15 ದಿನಗಳಿಗೆ ಮೇಲ್ಪಟ್ಟು ಒಂದು ತಿಂಗಳ ಒಳಗಿನ ಮತ್ತು 3 ಸಂದರ್ಭಗಳಲ್ಲಿ ಒಂದು ತಿಂಗಳಿಗೆ ಮೇಲ್ಪಟ್ಟು 2 ತಿಂಗಳ ಒಳಗಿನ ವಿಳಂಬವನ್ನು ಗಮನಿಸಲಾಗಿತ್ತು.

#### 7.6.1 ಸರ್ವತ್ರಕ ಒಳ ಶೀರ್ಷಿಕೆ 800-ಇತರೆ ಸ್ವೀಕೃತಿಗಳು/ಇತರೆ ವೆಚ್ಚಗಳ ಇಲಾಖಾ ಸ್ವೀಕೃತಿಗಳ ಮತ್ತು ವಿತರಣೆಗಳ ವರ್ಗೀಕರಣ

ಸ್ವೀಕೃತಿಗಳ ವಿಭಾಗದಲ್ಲಿ 58 ರಾಜಸ್ವ, ಬಂಡವಾಳ ಮತ್ತು ಸಾಲ ಪ್ರಧಾನ ಶೀರ್ಷಿಕೆಗಳಡಿಯಲ್ಲಿ ₹3,480 ಕೋಟಿಗಳ ಗಳನಾರ್ಹ ಇಲಾಖಾ ಸ್ವೀಕೃತಿಗಳ ಮೊತ್ತವನ್ನು (ಒಟ್ಟು ಸ್ವೀಕೃತಿಗಳ ಶೇಕಡಾ 5.95) ಆಯಾ ಪ್ರಧಾನ ಶೀರ್ಷಿಕೆಗಳಡಿಯಲ್ಲಿ 800-ಇತರೆ ಸ್ವೀಕೃತಿಗಳಡಿಯಲ್ಲಿ ದಾಖಲಿಸಲಾಗಿದೆ. ಅದೇ ರೀತಿ ವೆಚ್ಚಗಳ ವಿಭಾಗದಲ್ಲಿ 82 ರಾಜಸ್ವ, ಬಂಡವಾಳ ಮತ್ತು ಸಾಲ ಲೆಕ್ಕಗಳ ಪ್ರಧಾನ ಶೀರ್ಷಿಕೆಗಳಡಿಯಲ್ಲಿ ₹ 9,768 ಕೋಟಿಗಳ ಇಲಾಖಾ ವೆಚ್ಚವನ್ನು (ಒಟ್ಟು ವೆಚ್ಚದ ಶೇಕಡಾ 14.13) 800 ಇತರೆ ವೆಚ್ಚ ಒಳ ಶೀರ್ಷಿಕೆಯಡಿ ದಾಖಲಿಸಲಾಗಿದ್ದು ಇದರ ವಿವರಗಳನ್ನು ಹಣಕಾಸು ಲೆಕ್ಕಗಳು ಸಂಪುಟ 2ರಲ್ಲಿ ಲೆಕ್ಕಗಳಿಗೆ ಟಿಪ್ಪಣಿಯ ಅನುಬಂಧ-ಎ ಯಲ್ಲಿ ನೀಡಲಾಗಿದೆ.

### 7.7 ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳು ಮತ್ತು ಪಾವತಿಗಲ್ಲದ ಸವಿವರ ಸಾದಿಲ್ವಾರು ಬಿಲ್ಲುಗಳು :

ಸಾದಿಲ್ವಾರು ವೆಚ್ಚ ಅಥವಾ ಸಾದಿಲ್ವಾರುಗಳು ಒಂದು ಕಛೇರಿಯ ನಿರ್ವಹಣೆಗೆ ಅಗತ್ಯವಾದ ಎಲ್ಲಾ ಪ್ರಾಸಂಗಿಕ ವೆಚ್ಚ ಅಥವಾ ಇಲಾಖೆಯ ನಿಗದಿತ ವರ್ಗೀಕರಣ ನಿಯಮಗಳ ಹೊರಗಿನ ವೆಚ್ಚ ಶೀರ್ಷಿಕೆಯಡಿ ಬರುವ ತಾಂತ್ರಿಕ ವೆಚ್ಚಗಳನ್ನು ಒಳಗೊಂಡಿದೆ. ಸಾದಿಲ್ವಾರು ವೆಚ್ಚ ಕೈಪಿಡಿ 1958ರ ಕಂಡಿಕೆ 36ರ ಅನ್ವಯ ಹಣ ಸೆಳೆಯುವ ಮತ್ತು ಬಟವಾಡೆ ಅಧಿಕಾರಿಗಳು ಸಮರ್ಥನಾ ದಾಖಲೆಗಳು ಇಲ್ಲದೆಯೇ ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳ ಮೂಲಕ ಹಣ ಸೆಳೆಯುವ ಅಧಿಕಾರವನ್ನು ಹೊಂದಿದ್ದಾರೆ. ಅಂತಹ ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳನ್ನು ಗರಿಷ್ಠ 90 ದಿನಗಳ ಒಳಗೆ ಸವಿವರ ಸಾದಿಲ್ವಾರು ಬಿಲ್ಲುಗಳನ್ನು ಸಲ್ಲಿಸುವ ಮೂಲಕ ಇತ್ಯರ್ಥ ಮಾಡಬೇಕಾಗಿದೆ. 2010-11ರ ಅಂತ್ಯಕ್ಕೆ ₹171 ಕೋಟಿಗಳನ್ನು ಒಳಗೊಂಡ ಸುಮಾರು 18,485 ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳು ಸವಿವರ ಸಾದಿಲ್ವಾರು ಬಿಲ್ಲುಗಳ ಸಲ್ಲಿಕೆಯಾಗದೆ ಬಾಕಿ ಉಳಿದಿವೆ.

ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳು : ನಿಯಂತ್ರಣಾಧಿಕಾರಿಗಳು ಮತ್ತು ಬಟವಾಡೆ ಅಧಿಕಾರಿಗಳು ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳ ಮೂಲಕ ಇಡಿ ಮೊತ್ತವಾಗಿ ಹಣವನ್ನು ಸೆಳೆಯಲು ಅಧಿಕಾರವನ್ನು ಹೊಂದಿದ್ದು, ಆ ಮೊತ್ತಗಳಿಗೆ ಸವಿವರ ಬಿಲ್ಲುಗಳನ್ನು (ವೆಚ್ಚಕ್ಕೆ ಸಮರ್ಥನೆಯ ವೋಚರುಗಳು) ಖಜಾನೆಯ ಮೂಲಕ ಮಹಾಲೇಖಪಾಲರಿಗೆ ಸಲ್ಲಿಸಬೇಕಾಗಿದೆ.



## 7.8 ಅಪೂರ್ಣ ಕಾಮಗಾರಿಗಳ ಮೇಲಿನ ಬದ್ಧತೆಗಳು :

ಲೋಕೋಪಯೋಗಿ ಕಾಮಗಾರಿಗಳ ಇಲಾಖೆ, ಜಲಸಂಪನ್ಮೂಲ ಇಲಾಖೆ ಮತ್ತು ಜನಾರೋಗ್ಯ ಮತ್ತು ಇಂಜಿನೀಯರಿಂಗ್ ಇಲಾಖೆಗಳು ಕೈಗೊಂಡ ವಿವಿಧ ನಿರ್ಮಾಣ ಕಾಮಗಾರಿಗಳ ಮೇಲೆ ರಾಜ್ಯ ಸರ್ಕಾರವು 2010-11ರವರೆಗೆ ಒಟ್ಟು ₹ 61,097 ಕೋಟಿಗಳ ವೆಚ್ಚವನ್ನು ಮಾಡಿದೆ. ಆದರೆ ಈ ನಿರ್ಮಾಣ ಯೋಜನೆಗಳಲ್ಲಿ ತೊಡಗಿರುವ ಇಲಾಖೆಗಳು, 2010-11ರ ಅಂತ್ಯಕ್ಕೆ ₹ 1,987 ಕೋಟಿಗಳ ಅಂದಾಜಿನ 636 ಕಾಮಗಾರಿಗಳು ಅಪೂರ್ಣವಾಗಿ ಉಳಿದಿದ್ದು ಇವುಗಳ ಮೇಲೆ ₹ 943 ಕೋಟಿಗಳ ಸರ್ಕಾರದ ಬದ್ಧತೆಗಳನ್ನು ವರದಿ ಮಾಡಿವೆ.

(₹ ಕೋಟಿಗಳಲ್ಲಿ)

ಅವಧಿ	ಕಾಮಗಾರಿಗಳ ಸಂಖ್ಯೆ	ಕಾಮಗಾರಿಗಳ ಅಂದಾಜು	ತಹಲ್ ವರೆಗಿನ ವೆಚ್ಚ
1995-2000	3	3	2
2000-2005	7	17	27
2005-2008	89	530	374
2008-2011	537	1,437	641
ಒಟ್ಟು	636	1,987	1,044





**ಪ್ರಧಾನ ಮಹಾಲೇಖಪಾಲರು (ಲೆಕ್ಕ ಮತ್ತು ಹಕ್ಕುದಾರಿ)**  
**ಕರ್ನಾಟಕ, ಬೆಂಗಳೂರು**

**ಹೆಚ್ಚಿನ ವಿವರಗಳಿಗೆ ದಯವಿಟ್ಟು ಸಂಪರ್ಕಿಸಿ :**  
**ವರಿಸ್ವ ಲೆಕ್ಕಾಧಿಕಾರಿ (ಎವಿಡಿ)**  
**ಪ್ರಧಾನ ಮಹಾಲೇಖಪಾಲರು (ಲೆಕ್ಕ ಮತ್ತು ಹಕ್ಕುದಾರಿ) ಕಛೇರಿ, ಕರ್ನಾಟಕ**  
**ಪಾರ್ಕ್ ಹೌಸ್ ರಸ್ತೆ, ಬೆಂಗಳೂರು - 560 001**